STRONG DEMAND

Total registrations so far

Internship opportunities

125,000 internships

target for FY 2024-25

91.000

Music in streaming series hits the right note

OTT shows, film scores bring in a new sliver of revenues and some questions

ndians first saw streaming video on YouTube in 2008. Disney+ Hotstar arrived in 2015. However, streaming shows and films truly took off only after the entry of Netflix and Amazon Prime Video in 2016. From almost nothing, the market has grown to ₹31,000 crore in advertising and pay revenue by 2023. Currently, over 524 million Indians watch streaming video, according to Comscore data. This growth is creating several opportunities and raising some challenging questions for other parts of the entertainment ecosystem.

For instance, how should the music within a streaming show or film be

Sanjay Leela Bhansali's Heeramandi — The Diamond Bazaar, an eight-episode series about courtesans in pre-partition India, landed on Netflix in May this year. It hit the top 10 in 43 countries, including the US, UK, Germany, and Australia. Its music, however, posed a challenge.

Most labels were hesitant to pay the (reportedly steep) asking price for its classically inclined nine songs. It was, after all, a streaming show and not the full-length theatrical extravaganzas Bhansali is known for, says the head of one music company. "There is a belief that series music doesn't work," adds Prerna Singh, chief executive officer (CEO), Bhansali Productions. That is when Bhansali, who had also composed the music, went ahead and launched his own label.

By September, Heeramandi's songs had been streamed (listened to) over 200 million times, says Singh.

Imtiaz Ali's Amar Singh Chamkila, a Netflix film, features the original songs that Chamkila — known as the Elvis of Punjab — wrote, composed, and sang before being assassinated in 1988 at the age of 27. Many of these songs are owned by Saregama. There are also six (superb) new songs written by Irshad Kamil and set to music by AR Rahman. Saregama came in as co-producer and therefore holds the rights to these songs as well.

"Ownership of IP (intellectual property) for shows and music on Netflix varies based on the content strategy for each title. For instance, with Qala, we owned the music but collaborated with Sony (Music) for distribution to leverage the label's reach, while for Mismatched or Class, we retained complete ownership, managing everything from release to revenue collection," says Monika Shergill, vice president, content, Netflix.

Roughly 70 per cent of all music heard and sold in India comes from films songs are integral to our storytelling.

The Indian entertainment ecosystem is geared to handle this new beast. This is not true for developed markets. Simon Dyson, senior principal analyst, music and digital audio at UK-based Omdia, says he





becoming a big success, except perhaps for James Bond.

'The use of songs on TV (meaning on the small screen) has become big with OTT," he says. He points to British singer Kate Bush, now 66. Her 1985 hit Running up that Hill gained new life when Netflix used it in an episode of the fourth season of its global chart-topper Stranger Things. That is the opportunity part.

"Very often, when you see or hear a track on a popular TV show or film, the streams go up," says Dyson. The 16 numbers for SonyLIV's hit show *Scam* 1992 achieved 1.37 million streams on Spotify alone, mostly for its pulsating theme song. Amazon Prime Video's Four More Shots Please featured youth sensation Darshan Raval, whose song for the show garnered 34 million streams to date.

Except for Heermandi, across this piece, streams on Spotify have been used as an indicative metric here since there is no Billboard-style ranking across

Within two weeks of Squid Game's debut on Netflix in 2021, Spotify listeners had created more than 22.500 unique themed playlists to keep the experience of the show going. This led to the creation of the Netflix Hub on Spotify, now available in 17 countries, including the US, the difference between growth and denever heard of theme music for films Germany and India. In April 2022. Spotify growth," says Dyson.

also launched a personalised playlist called Web Series Hits.

(Top) A still from

Heeramandi, which

was released in May

had been streamed

times by September.

over 200 million

(Left) A still from

Imtiaz Ali's Amar

Singh Chamkila, Saregama holds the

rights to most of its

PHOTOS: NETFLIX

Saniav Leela

Rhansali's

There's also the exposure to global markets and talent that over-the-top (OTT) platforms bring. Netflix organises workshops and training programmes to upskill talent, "In 2022, we launched a music supervision workshop with Berklee College of Music, and last year collaborated with Academy Award-winning music editor John Warhurst. This year, we're expanding to Chennai with our first South India music workshop," says Shergill. "Though the frequency of music from

OTT is rising, it is not yet comparable to films in scale," says Mudgil. "If a hit song is associated with a top film, it could achieve between 200-500 million streams and, over time, a billion streams," says Mandar Thakur, CEO, Times Music. The songs for both seasons of

Mismatched, one of the bigger musical hits on OTT, streamed between 70-133 million times on Spotify alone. On the other hand, a small movie like Laapata Ladies, now India's entry to the Oscars, achieved over 151 million streams. Most analysts believe this opportunity

could bring in 5-10 per cent of the Indian music industry's ₹2.400 crore revenue in the future. "It is a 5 per cent that could be

PRIME MINISTER INTERNSHIP SCHEME

Over 155,000 apply within a day

Shortlist of candidates identified by AI to be shared with firms on Oct 15

RUCHIKA CHITRAVANSHI

New Delhi, 13 October

Over 155,000 candidates registered for about 91,000 opportunities on an internship portal since it was opened for applicants on Saturday evening, according to sources in the Ministry of Corporate Affairs.

A shortlist using artificial intelligence would be prepared to identify eligible candidates and match them to the suitable internship opportunity. The shortlist would be shared with the companies on October 15.

This is part of the pilot for the Prime Minister internship scheme launched on October 3. The actual internship would start from December 2. The scheme was announced by Union Finance Minister Nirmala Sitharaman as part of the government job-push agenda in her budget speech on July 23.

The scheme would target providing 125,000 internship opportunities to youth aged 21 to 24 in FY 2024-25 with a budget of ₹800 crore.

Government aims to skill one million youth in India's top sectors, with the greatest share full-time education. Those

companies in five years available in the oil, gas and through the internship scheme. The youth will gain exposure for 12 months to reallife business environment, varied professions and employment opportunities.

The internship opportunities have been posted by 193 companies, including by major private sector players such as Jubilant Foodworks, Maruti Suzuki India, Eicher Motor, Larsen & Toubro, Muthoot Reliance Industries, among others.

These are spread across 24

ISA has filed a

police complaint

and issued show

cause notice to a

suspected to be

involved in the

incident

section of its staff

energy sector, followed by travel and hospitality, automotives, banking and financial services among others.

The eligibility criteria for internship candidates requires them to have passed High School, Higher Secondary School, possess a certificate from an Industrial Training Institute, hold a diploma from a Polytechnic Institute or have a graduate degree. The persons should also be Indian nationals, who are not fully employed and engaged in

learning programmes are eligible to apply.

Candidates would be able to browse internships based on their preferred sectors, roles, and locations, and apply for up

to five opportunities The MCA would provide direct benefit transfer of ₹6,000 to the intern on joining and a cover under the PM Jeevan Jvoti Bima and PM Surakha Yojana. Financial assistance of ₹5,000 per month would also be provided to the intern, of which ₹4,500 would be disbursed by the government and ₹500 would be paid by the company from its CSR funds.

The shortlisting would include weeding out those who are ineligible to apply such as chartered accountants, certified management accountants, those with degrees from Indian Institute of Technology (IIT) or Indian Institute Management (IIM).

If any member of the applicant's family has income exceeding ₹8 lakh for FY 2023-24, or is a government employee, it would deem them

Vendor in Somalia, account in Dubai: ISA traces cybercrime incidents

SHREYA JAI

New Delhi, 13 October

In two incidents of cybercrime in a month, India's first global outreach body International Solar Alliance (ISA) has claimed to have lost ₹3 crore when a pay-

ment to its Somalia-based vendor was found to be diverted to an imposter account, prompting the organisation to file a police complaint and issue showcause notice to a section of its staff suspected to be involved in the incident.

The ISA has acknowledged the incident, which occurred in September, in a letter to Union time of going to print. Minister for New and Renewable Energy

(MNRE) Pralhad Joshi, who also heads the organisation currently. The cyber attacker changed the details of the banks of our international vendors

and sent invoices for payments (which had to be made to our vendors) to be paid to the fraudulent bank accounts. The hacker replaced original emails and planted fraudulent emails with a request letter and invoices to be paid to fraudulent bank accounts," the letter by ISA Director that we paid the amount based on a fraud-mon power transmission network.

General Ajay Mathur to the minister said. ulent email changing the bank account to The organisation said that the payment

was intended for Somalia-based vendors of ISA which engage in the outreach and infrastructure building activities of the organisation in the region, it said. "We made payments of \$357,783 (₹3

> because of the forgery and cheating, there is now a possibility of disputes with the vendors/banks of the same amount," the letter stated. Business Standard has reviewed a copy of the letter. A

questionnaire emailed to ISA

and text message to Mathur

crore) in good faith, but

remained unanswered till the This is the second instance of cybercrime faced by the organisation during the last month. The first incident concerned

a German vendor, ISA said.

In its letter, ISA said they first noticed a security breach on September 19 and on September 23, their Somalian vendor Hayle Barise Energy Solutions informed them that they have not received any payment.

On further investigation, it was found

one in Dubai," the letter said, adding that during the same period, account details of another vendor RENAC AG in Germany were also changed to a fraudulent one.

The letter said that ISA has filed a police complaint, issued show cause notice to a section of its staff suspected to be involved in the incident, and has started corrective steps and awareness programmes.

During the launch of ISA, Prime Minister Narendra Modi touted ISA to become an OPEC-like global body for clean energy. The ISA currently has 120 signatory countries and 101 member countries. The ISA Framework Agreement aims to mobilise \$1,000 billion investment in solar energy and deliver 1000 Gw of solar power capacity to 1 billion people by 2030.

ISA has said in the past they have opened an opportunity of 9.5 Gw for private investors in countries such as Mali, Cuba, Venezuela, Prague, Uganda, and Ethiopia among others. Most African nations are part of the ISA network. It is also the nodal body for the One Sun One World and One Grid initiative announced by the Prime Minister which will connect solar power rich nations through a com-

McDOWELL HOLDINGS LIMITED (in CIRP)

Registered Office: 104, First Floor, Raheja Chambers, 12 Museum Road, Bengaluru – 560001. Tel: +91 6361136783, website- www.mcdowellholdings.co.in Corporate identity Number – L05190KA2004PLCO33485

NOTICE OF THE 20TH ANNUAL GENERAL MEETING OF THE COMPANY AND E-VOTING

NOTICE IS HEREBY GIVEN THAT the 20th Annual General Meeting (AGM) of the Company will be held through Video Conferencing ("VC")/Other Audio-Visual Means ("OAVM") on Thursday, 07th November, 2024 at 11:30 AM IST, in compliance with all the applicable provisions of the Companies Act, 2013 and the rules made there under as well as Securities and Exchange Board of India ("SEBI") (Listing Obligations and Disclosure Requirements) Regulations, 2015, ('LODR') read with General Circular No.14/2020 dated 08th April, 2020, General Circular No. 17/2020 dated 13th April, 2020 and General Circular No.20/2020 dated 05th May, 2020 followed by MCA Circular No. 02/2021 dated January 13, 2021, MCA Circular No. 02/2021 dated December 14, 2021, MCA Circular No. 02/2021 dated May 05, 2022, January 05, 2023 and also SEBI Circular dated 12th May, 2020 and other applicable Circulars issued by the Ministry of Corporate Affairs ("MCA") and SEBI ('relevant Circulars") without the physical presence of the members at a common venue to transact the Business set out in the Notice calling AGM. Members will be able to attend the AGM through VC/OAVM. Members participating through the VC/OAVM facility shall be reckoned for the purpose of quorum under section 103 of the Companies Act, 2013.

In compliance with the relevant circulars, the Notice of the AGM and the Financial Statements for the financial year 2023-24, along with the Resolution Professional's Report, Auditor's Report and other documents required to be attached thereto, has been sent to all the members of the Company whose email address are registered with the Company/Depository Participant(s). The aforesaid documents is also available on the company's website i.e. www.mcdowellholdings.co.in and on the website of the Stock Exchanges i.e., BSE & NSE www.bseindia.com & www.nseindia.com, respectively.

Pursuant to provisions of Section 108 of Companies Act 2013 read with rule 20 of the Companies Management and Administration Rules 2014, as amended and Regulation 44 of SEBI (Listing Obligation and Disclosure Requirements) Regulations 2015 & Secretarial standards on General meeting (SS-2), the Company is pleased to provide its members the electronic facility (remote e-voting) to transact all the business mentioned in the notice through Central Depository Services (India) Limited (CDSL).

Place : Bengaluru

(a) The cut off date for determining the eligibility of the members to vote by remote e voting or voting at the AGM is 1st November, 2024 (b) The remote E-voting shall commence on 4th November, 2024 at 09:00 a.m. IST and end on 6th November, 2024 at 05:00 p.m. IST. The remote e-voting shall not be allowed beyond the said date and time

(c) A person, who has acquired shares and become member of the Company after the email sending date i.e., 15th October, 2024 and holding shares on cut off date i.e., 1st November, 2024, may obtain the procedure to login by sending request at evoting@cdsl.co.in However, if the person is already registered with CDSL for e-voting than he can use his existing login ID/user ID and password for casting the vote through e voting.

(d) Members holding shares in dematerialized mode, who have not registered/ updated their email addresses, are requested to register/update their email addresses with depository participants with whom they maintain their demat accounts.

(e) The Notice of AGM is available on the Company's website www.mcdowellholdings.co.in and on CDSL website

(f) The procedure of electronic voting is available in the Notice of the 20 th Annual General Meeting as well as in the email sent to the Members and on CDSL website https://www.evotingindia.com in case of any queries pertaining to evoting, member can e-mail to evoting@cdsl.co.in and/or bglsta@integratedindia.in

(g) Members are requested to carefully read all the notes set out in the Notice of the AGM and in particular, instruction for joining the AGM, manner of casting vote through remote e- voting or through e- voting during the AGM.

FOR McDOWELL HOLDINGS LIMITED (in CIRP)

Konduru Prasanth Raju, Resolution Professiona IBBI/IPA-002/IP-N00708/2018-19/12200 **PUBLIC NOTICE**

(Under Section 102 of the Insolvency and Bankruptcy Code, 2016) FOR THE ATTENTION OF THE CREDITORS OF MS. AARTI SINGAL (Personal Guarantor to M/s Bhushan Power and Steel Limited)

RELEVANT PARTICULARS				
1.	NAME OF DEBTOR/PERSONAL GUARANTOR	Ms. Aarti Singal		
2.	NAME AND CIN OF CORPORATE DEBTOR	Bhushan Power and Steel Limited CIN: U27100DL1999PLC108350		
3.	ADDRESS OF THE DEBTOR/ PERSONAL GUARANTOR	53, Jor Bagh, Lodi Road, New Delhi-110003 And House No.61, Sector 5- Chandigarh, 160015		
4.	DETAILS OF THE ORDER ADMITTING THE APPLICATION	Application filed by State Bank of India under Section 95 of the Insolvency and Bankruptcy Code, 2016, has been admitted by the Hon'ble NCLT, Principal Bench New Delhi vide its Order dated 07 October 2024 in CP(IB)/156(PB)/2021.		
5.	RESOLUTION PROCESS COMMENCEMENT DATE	07 October 2024		
6.	LAST DATE FOR SUBMISSION OF CLAIMS	04 November 2024		
7.	PARTICULARS OF THE RESOLUTION PROFESSIONAL WITH WHOM CLAIMS ARE TO BE REGISTERED	Mr. Surendra Raj Gang IBBI/IPA-001/IP-P01066/2017-2018/11773		
8.	ADDRESS AND E-MAIL OF THE RESOLUTION PROFESSIONAL, AS REGISTERED WITH THE INSOLVENCY AND BANKRUPTCY BOARD OF INDIA	GT Restructuring Services LLP, L 41, Connaught Circus, New Delhi-1.10001. E-mail ID- Surendra.raj@in.gt.com		
9.	ADDRESS AND E-MAIL TO BE USED FOR SUBIMSSION OF CLAIMS AND FOR CORRESPONDENCE WITH THE RESOLUTION PROFESSIONAL	E-mail ID: PIRP.ASingal@gmail.com Address: GT Restructuring Services LLP, L 41, Connaught Circus, New Delhi-110001		
10.	RELEVANT FORMS IN WHICH CLAIM TO BE FILED AVAILABLE AT:	"FORM B" of IBBI (Insolvency Resolution Process for Personal Guarantors of Corporate Debtors) Regulations, 2019. Web link: https://www.ibbi.gov.in/home/downloads		

Notice is hereby given that the Hon'ble National Company Law Tribunal, Principal Bench, New Delhi has ordered the commencement of Insolvency Resolution Process against Ms Aarti Singal (Personal Guarantor to Bhushan Power and Steel Limited) on 07 October 2024. The creditors of Ms. Aarti Singal are hereby called upon to submit their claims with proof on or before 04 November 2024 to the Resolution Professional at the address mentioned against entry No.9. The creditors shall submit their claims with proof by electronic means or

Submission of false or misleading proofs of claim shall attract penalties.

AFA valid till 12 December 2024

Correspondence Address & Registered with IBBI

GT Restructuring Services LLP, L 41, Connaught Circus, New Delhi-110001 E-mail ID: Surendra.raj@in.gt.com Mobile No.: +91 97173 90678

Date: 14 October 2024 Place: New Delhi

Surendra Raj Gang IBBI Regn. No. IBBI/IPA-001/IP-P01066/2017-2018/11773

Resolution Professional in the matter of Personal Insolvency Resolution Process of Ms. Aarti Singal

(Personal Guarantor to Bhushan Power and Steel Limited

PUBLIC NOTICE (Under Section 102 of the Insolvency and Bankruptcy Code, 2016)

MR. SANJAY SINGAL (Personal Guarantor to M/s Bhushan Power and Steel Limited)

FOR THE ATTENTION OF THE CREDITORS OF

RELEVANT PARTICULARS				
1.	NAME OF DEBTOR/PERSONAL GUARANTOR	Mr. Sanjay Singal		
2.	NAME AND CIN OF CORPORATE	Bhushan Power and Steel Limited		
	DEBTOR	CIN: U27100DL1999PLC108350		
3.	ADDRESS OF THE DEBTOR/	53, Jor Bagh, Lodi Road, New Delhi-110003		
	PERSONAL GUARANTOR	And		
		House No.61, Sector 5- Chandigarh, 160015		
4.	DETAILS OF THE ORDER ADMITTING	Application filed by State Bank of India under Section		
	THE APPLICATION	95 of the Insolvency and Bankruptcy Code, 2016,		
		has been admitted by the Hon'ble NCLT, Principal		
		Bench New Delhi vide its Order dated 07 October		
		2024 in CP(IB)/157(PB)/2021.		
5.	RESOLUTION PROCESS	07 October 2024		
	COMMENCEMENT DATE			
6.	LAST DATE FOR SUBMISSION OF	04 November 2024		
	CLAIMS			
7.	PARTICULARS OF THE RESOLUTION	Mr. Surendra Raj Gang		
	PROFESSIONAL WITH WHOM	IBBI/IPA-001/IP-P01066/2017-2018/11773		
	CLAIMS ARE TO BE REGISTERED			
8.	ADDRESS AND E-MAIL OF THE	GT Restructuring Services LLP,		
	RESOLUTION PROFESSIONAL,	L 41, Connaught Circus, New Delhi-110001		
	AS REGISTERED WITH THE	E-mail ID- Surendra.raj@in.gt.com		
	INSOLVENCY AND BANKRUPTCY			
	BOARD OF INDIA			
9.	ADDRESS AND E-MAIL TO BE USED	E-mail ID: PIRP.SSingal@gmail.com		
	FOR SUBIMSSION OF CLAIMS AND	Address:		
	FOR CORRESPONDENCE WITH	GT Restructuring Services LLP,		
	THE RESOLUTION PROFESSIONAL	L 41, Connaught Circus, New Delhi-110001		
10.	RELEVANT FORMS IN WHICH CLAIM	"FORM B" of IBBI (Insolvency Resolution Process		

Notice is hereby given that the Hon'ble National Company Law Tribunal, Principal Bench, New Delhi has ordered the commencement of Insolvency Resolution Process against Mr. Sanjay Singal (Personal Guarantor to Bhushan Power and Steel Limited) on 07 October

Regulations, 2019. Web link:

for Personal Guarantors of Corporate Debtors)

https://www.ibbi.gov.in/home/downloads

The creditors of Mr. Sanjay Singal are hereby called upon to submit their claims with proof **on** or before 04 November 2024 to the Resolution Professional at the address mentioned against entry No.9. The creditors shall submit their claims with proof by electronic means or

Submission of false or misleading proofs of claim shall attract penalties.

Surendra Raj GangIBBI Regn. No. IBBI/IPA-001/IP-P01066/2017-2018/11773
AFA valid till 12 December 2024

TO BE FILED AVAILABLE AT:

Resolution Professional in the matter of Personal Insolvency Resolution Process of Mr. Sanjay Singal (Personal Guarantor to Bhushan Power and Steel Limited)

Correspondence Address & Registered with IBBI

GT Restructuring Services LLP.

L 41, Connaught Circus, New Delhi-110001 E-mail ID: Surendra.rai@in.gt.com

Date: 14 October 2024 Place: New Delhi

ಸೋಮವಾರ 🏻 ಅಕ್ಟೋಬರ್ 14, 2024

(ಚಂದ್ರೋದಯ: ಮ. 2:55 ಚಂದ್ರಾಸ್ತ: ರಾ. 1:51 🌞 ಸೂರ್ಯೋದಯ: 6:09 ಸೂರ್ಯಾಸ್ತ: 6:02

ಭಾನುವಾರದ ಹವಾಮಾನ : ಗರಿಷ್ಠ 28° ಕನಿಷ್ಠ 20° ಪಜಾಹಿವಾಣ

ಗೂಡ್ಸ್ ವಾಹನದ ಚಕ್ರಕ್ಕೆ ಸಿಲುಕಿ ಬಾಲಕ ಸಾವು

ಬೆಂಗಳೂರು: ಗೂಡ್ಸ್ ವಾಹನದ ಚಕ್ರಕ್ಕೆ ಸಿಲುಕಿ ಐದು ವರ್ಷದ ಬಾಲಕ ಮೃತಪಟ್ಟ ಘಟನೆ ಕೆ.ಜಿ. ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ

'ಮನೆಯ ಮುಂದೆ ಆಟ ವಾಡುತ್ತಿದ್ದ ಬಾಲಕ ತಾಹೀರ್ ಪಾಷಾ, ಓಡುವಾಗ ರಸ್ತೆಬದಿ ನಿಲ್ಲಿಸಿದ್ದ ಸ್ಕೂಟರ್ ಹ್ಯಾಂಡಲ್ ತಗುಲಿ ಕೆಳಗೆ ಬಿದ್ದಿದ್ದಾನೆ. ಅದೇ ಸಂದರ್ಭದಲ್ಲಿ ಪಕ್ಕದಲ್ಲಿ ಸಾಗುತ್ತಿದ್ದ ಗೂಡ್ಸ್ ವಾಹನದ ಹಿಂಬದಿ ಚಕ್ಕ ತಲೆಯ ಮೇಲೆ ಹರಿದಿದೆ. ಚಾಲಕ ತಕ್ಷಣ ನಿಲ್ಲಿಸಿದ್ದರೂ, ಬಾಲಕನ ತಲೆ ವಾಹನದ ಚಕ್ರದ ಕೆಳಗೆ ಸಿಲುಕಿತ್ತು? ಎಂದು ಪೊಲೀಸರು ತಿಳಿಸಿದ್ದಾರೆ.

'ಬಳಿಕ ವಾಹನವನ್ನು ಹಿಂದಕ್ಕೆ ತೆಗೆದುಕೊಂಡು, ಬಾಲಕನನ್ನು ಹೊರಗೆ ತೆಗೆಯಲಾಗಿದೆ. ಸ್ಥಳೀಯರು ಮತ್ತು ಕುಟುಂಬದವರು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯವಾಗಲೇ ಮಾರ್ಗಮಧ್ಯೆ ಮೃತಪಟ್ಟಿದ್ದ ಎಂದು ವೈದ್ಯರು ತಿಳಿಸಿದ್ದಾರೆ' ಎಂದು ಹೇಳಿದರು.

ಮೃತ ಬಾಲಕನ ಪೋಷಕರ ದೂರಿನ ಮೇರೆಗೆ ಕೆ.ಜಿ. ಹಳ್ಳಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ನಿವೇಶನ ಬೇಟಿ / ತಪಾಸಣೆ ದಿನಾಂಕ.

ಬಿಡ್ ಹೆಚ್ಚಳದ ಮೊತ್ತ ರೂ.20 ಲಕ್ಷಗಳು

ಸಿಡಿ ಎನ್ಸ್ಎಲ್ಟ್ ಪ್ರವೇಶ ದಿನಾಂಕ : 19–12–2023.

ಬಬ್ಲಿ ಕೊಲೆ ಆರೋಪಿಗಳಿಂದ ಕೃತ್ಯ: ಪ್ರಕರಣ ದಾಖಲಿಸಿಕೊಂಡು ಸಿಸಿಬಿ ತನಿಖೆ

ಚೈಲಿನಿಂದಲೇ ಸಾಕ್ಷಿಗೆ ಕೊಲೆ ಬೆದರಿಕೆ

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಕೊಲೆ ಆರೋಪಿ ಸೋಮಶೇಖರ್ ಅಲಿಯಾಸ್ ಸೋಮ ಎಂಬಾತ ಇನ್ಸ್ಟಾಗ್ರಾಂ ಅಪ್ಲಿಕೇಷನ್ ಮೂಲಕ ವಾಯ್ಸ್ ಮೆಸೇಜ್ ಕಳುಹಿಸಿ, ಸಾಕ್ಷ್ಯ ಹೇಳದಂತೆ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಆಟೊ ಚಾಲಕ ಆರ್ಮುಗಂ ದೂರು ನೀಡಿದ್ದಾರೆ.

ಈ ಸಂಬಂಧ ಸಿಸಿಬಿ ಪೊಲೀಸರು ಸೋಮಶೇಖರ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

'ಸೆಪ್ಟೆಂಬರ್ 23ರಂದು ಸಲಗ ಸೋಮ ಎಂಬ ಇನ್ ಸ್ರಾಗ್ರಾಂ ಖಾತೆಯಿಂದ ನನಗೆ ಮೂರು ವಾಯ್ಟ್ ಸಂದೇಶ ಬಂದಿದ್ದು, ಅದರಲ್ಲಿ ತಮಿಳು ಮತ್ತು ಕನ್ನಡ ಮಿಶ್ರಿತ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಜೋಸೆಫ್ ಬಾಬು ಅಲಿಯಾಸ್ ಬಬ್ಬಿ ಕೊಲೆ ಪ್ರಕರಣದಲ್ಲಿ ಯಾರೊಬ್ಬರೂ ನ್ಯಾಯಾಲಯದಲ್ಲಿ ಸಾಕ್ಷ್ಯ ಹೇಳಬಾರದು ಬೆದರಿಸಿದ್ದಾರೆ' ಅರ್ಮುಗಂ ದೂರಿನಲ್ಲಿ ತಿಳಿಸಿದ್ದಾರೆ.

'ಈ ವಿಷಯವನ್ನು ಬಬ್ಬಿ ಪತ್ನಿ, ಸುನಿಲ್ ಅಲಿಯಾಸ್ ಸುಂಡಿಲಿ, ಜಾರ್ಜ್ ಹಾಗೂ ನಾದನಿಗೂ ತಲುಪಿಸಬೇಕು. ನಮ್ಮ ಬಾಸ್ ಶಿವ ಹೇಳಿದಂತೆ ಕೇಳದಿದ್ದರೆ

ಜಂೞ ಇ-ಹರಾಜು ಮಾರಾಟದ ಸೂಚನೆ

ಬೇಸ್ ಕಾರ್ಪೊರೇಷನ್ ಅಮಿಚೆಡ್ (ಅಕ್ಷಿಡೇಷನ್ ನಲ್ಲ)

CIN: U30007KA1987PLC023168

ಪ್ರಾದೇಶಿಕ ಕಛೇರಿ:- ಫ್ಲಾಟ್ ನಂ.ಎಸ್2, 2ನೇ ಮಹಡಿ, ನಂ.13 ಲೋಹನ್ಸ್ ರೀಜೆಂಟ್, ಸುಂದರಮೂರ್ತಿ ರಸ್ತೆ

ಕಾಕ್ಸ್ ಟೌನ್ ಬೆಂಗಳೂರು–560005, ಕರ್ನಾಟಕ. ಇಮೇಲ್: basecliquidator@gmail.com, ipkpraju@gmail.com.

ದಿವಾಳತನ ಮತ್ತು ದಿವಾಳತನ ಕೋಡ್, 2016 ಮತ್ತು ಭದ್ರತಾ ಸ್ವತ್ತುಗಳ ಮತ್ತು ಹಣಕಾಸು ಸ್ವತ್ತುಗಳ

ಮನರ್ನಿರ್ಮಾಣ ಮತ್ತು ಭದ್ರತಾ ಆಸಕ್ತಿ ಜಾರಿ ನಿಯಮ 2002ರ ಅಡಿಯಲ್ಲ ಜಂಚ ಇ–ಹರಾಜು ಮಾರಾಟದ ಸೂಚನೆ

ಈ ಜಂಟಿ ಇ—ಹರಾಜು ಮಾರಾಟದ ಸೂಚನೆಯು ದಿವಾಳತನ ಮತ್ತು ದಿವಾಳಿತನ ಕೋಡ್, 2016 ರ ಅಡಿಯಲ್ಲಿ ಮಾರಾಟವಾಗಿದೆ. (ಭಾರತೀಯ ದಿವಾಳಿತನ ಮಾ ದಿವಾಳಿತನ ಮಂಡಳಿಯ ನೊಂದಣಿ 32 (ದಿವಾಳಿಕರಣ ಪ್ರಕ್ರಿಯೆ) ನಿಯಮಗಳು, 2016) 2002 ರ ಭದ್ರತಾ ಹಿತಾಸಕ್ತಿ ಕಾಯಿದೆ, 2002 ರ ಭದ್ರತಾ ಮತ್ತು ಪುನರ್ನಿರ್ಮಾಣ

6 ರ ನಿಯಮದ 8(6) ಭದ್ರತಾ ಆಸಕ್ತಿಯ (ಜಾರಿ) ನಿಯಮಗಳು. 2002 ರಂತೆ "ಎಲ್ಲಿ ಹೇಗಿದೆಯೋ ಹಾಗೆ", "ಎಲ್ಲಿ ಏನಿದೆಯೋ ಹಾಗೆ", "ಯಾವುದೇ ಆಧಾರವಿಲ್ಲೆದೆ" ಮತ್ತು 'ಆನ್'ಲೈನ್ ಇ–ಹರಾಜು" ಮೂಲಕ ಇ–ಹರಾಜು ಮಾಡಲಾಗುತ್ತದೆ.

ಇತ್ಯರ್ಥಕ್ಕಾಗಿ ತಿಳಿಸಲಾದ ಪ್ರತಿಪಾದನೆಯು ಯಾವುದೇ ರೀತಿಯ ವಾರಂಟಿಗಳು ಮತ್ತು ನಷ್ಟ ಪರಿಹಾರಗಳನ್ನು ಹೊಂದಿಲ್ಲ. ಈ ಕೆಳಗಿನ ಟೇಬಲ್ನಲ್ಲಿ ತಿಳಿಸಲಾದ ಸ್ವತ್ತುಗಳ ಬಿಡ್ಡಿಂಗ್ ಆನ್ರ್ವೇನ್ ಇ–ಹರಾಜು ಸೇವಾ ಪೂರೈಕೆದಾರರ ವೆಜ್ಸ್ಟ್ https://nbid.nesl.co.in/app/login ಮೂಲಕ ನ್ಯಾಷನಲ್ ಇ–ಗವರ್ನೆನ್ಸ್ ಸರ್ವೀಸಸ್ ಲಿಮಿಟೆಡ

ಐಐಸಿ. 2006 ಮತ್ತು ಸರ್ಫೇಸಿ ಕಾಯ್ದೆ 2002ರ ಅಡಿಯಲ್ಲಿ. ಸಿಡಿ ಮತ್ತು ಅಡಮಾನದ ಅಸ್ತಿಗೆ ಸೇರಿದ ಅಡಮಾನ ಆಸ್ತಿಯು ಶ್ರೀ. ರಾಕೇಶ್ ಕರ್ಮಾ (ಬ್ಯಾಂಕ್ ಗಳ ಒಕ್ಕೂಟಕ್ಕೆ ವೈಯಕ್ತಿಕ್ನ ಜಾಮೀನುದಾರರು) ರವರಿಗೆ ಸ್ವೀರದ ಮುತ್ತ-ಒಡುವಳ ಆಸ್ತಿ ವಸೂಲಾತಿ ಮೊತ್ತ ರೂ.36.63,58.49,663,76 ಬಡ್ಡಿ ಮತ್ತು ಅದರ ಮೇಲಿನ ಶುಲ್ಬೆಗಳು ಸೇರಿದಂತೆ-

<u> ಇ-ಹರಾಜಿನ ನಿಯಮಗಳು ಮತ್ತು ನಿಬಂಧನೆಗಳು</u>

1. ಐಬಿಸಿ 2016 ಮತ್ತು ಸರ್ಫೇಸಿ ಕಾಯಿದೆ, 2002 ರ ನಿಬಂಧನೆಗಳ ಅಡಿಯಲ್ಲಿ ಮತ್ತು ಜಂಟಿ ಇ–ಹರಾಜಿನ ಮೂಲಕ ಹರಾಜು ಮಾರಾಟವನ್ನು ಲಿಕ್ಷಿಡೇಟರ್ ಮತ್ತು ಅಧಿಕೃತ ಅಧಿಕಾರಿ ನಡೆಸುತ್ತಿದ್ದಾರೆ. ಈ ಜಂಟಿ ಇ–ಹರಾಜು/ಬಿಡ್ನಿಂಗ್ ವೆಬ್ಸೈಟ್ https://nbid.nesl.co.in/app/login ಮೂಲಕ "ಆನ್ಲೈನ್ ಎಲೆಕ್ಸಾನಿಕ್

ಕಾರ್ಯವಿಧಾನದ ಪ್ರಕಾರ ನಡೆಸಲಾಗುತ್ತದೆ. ಮಾರಾಟದ ವಿವರವಾದ ನಿಯಮಗಳು ಮತ್ತು ಷರತ್ರುಗಳಗಾಗಿ ಬಿಡ್ಡಾರರು ವೆಜ್ಸ್ಟ್ರೆಟ್ www.basecorp.in ಮತ್ತು ಸೇವಾ ಪೂರೈಕೆದಾರರ ವೆಜ್ಸ್ಟ್ರೆಟ್ https://nesl.co.in/auction-notices-under-ibc ಮೂಲಕ ಹೋಗಬಹುದು. / ಬಿಡ್ ದಾಖಲೆಗಳಿಗಾಗಿ,

ಮತ್ತು ಸೇವಿತ ಪ್ರೋಧಿದಲ್ಲಿರ ವರ್ಬ್ಟ್ರೀಪ್ Intps://lest.or.in/auction-indee-indee-indee-indee-indee-indee-indee-indee ಹರಾಜಿಗಾಗಿ/ಬಿಡ್ ಫಾರ್ಮ್ ಪಡೆಯಲು ಇರಿಸಲಾದ ಸುರಕ್ಷಿತ ಆಸ್ತಿಗಳ ವಿವರಗಳು. 3. ಬಿಡ್ದಾರರು ಜಂಟಿ ಇ–ಹರಾಜಿನಲ್ಲಿ ತಮ್ಮ ಸ್ವಂತ ಕಚೇರಿಗಳು/ತಮ ಆಯ್ಕೆಯ ಸ್ಥಳದಿಂದ ಉಲ್ಲೇಖ/ಬಿಡ್ಡಿಂಗ್ನಲ್ಲಿ ಭಾಗವಹಿಸಬಹುದು. ಇಂಟರ್ನೆಟ್ ಸಂಪರ್ಕವನ್ನು ಪ್ರತಿಯೊಬ್ಬ ಬಿಡ್ಡಾರನು ಸ್ವತಃ/ಸ್ವತಃ ವ್ಯವಸ್ಥೆಗೊಳಿಸಬೇಕು ಇಂಟರ್ನೆಟ್ ಸಂಪರ್ಕ, ನೆಟ್ವರ್ಕ್ ಸಮಸ್ಯೆಗಳು, ಸಿಸ್ನಮ್ ಕ್ರಾಶ್ ಡೌನ್, ವಿದ್ಯುತ್ ವೈಫಲ್ಯ ಇತ್ಯಾದಿಗಳಿಗೆ ಲಿಕ್ಷಿಡೇಟರ್/ಅಧಿಕೃತ ಅಧಿಕಾರಿ/ಸೇವಾ ಪೂರೈಕೆದಾರರು ಜವಾಬ್ದಾರರಾಗಿರುವುದಿಲ್ಲ. ವಿವರಗಳು, ಸಹಾಯ, ಕಾರ್ಯವಿಧಾನ ಮತ್ತು ಇ–ಹರಾಜಿನ ಆನ್, ತರಬೇತಿಗಾಗಿ, ನಿರೀಕ್ಷಿತ ಬಿಡ್ದಾರರು

Ms. ಗುಂಜನ್ ನರುಲಾ, +91–84470 18554, ಇ–ಮೇಲ್ : gunjann@nesl.co.in ಇವರನ್ನು ಸಂಪರ್ಕಿಸಬಹುದು ಅಥವಾ ಶ್ರೀ ಅರವೆಂತನ +91–93846 76709 ಇ–ಮೇಲ್: araventhanse@nesl.co.in. ಸ್ವತ್ತು/ಮಾರಾಟಕ್ಕೆ ಸಂಬಂಧಿಸಿದಂತೆ ದಯವಿಟ್ಟು ಶ್ರೀ ಕೊಂಡೂರು ಪ್ರಶಾಂತ್ ರಾಜು, ಲಿಕ್ಷಿಡೇಟರ್

+91–9980591019 ಇವರನ್ನು ಸಂಪರ್ಕಿಸಿ ಅಥವಾ basecliquidalor@gmail.com ಗೆ ಇ–ಮೇಲ್ ಮಾಡಿ. ಸುರಕ್ಷಿತ ಸಾಲದಾತರಿಗೆ ಸಂಬಂಧಿಸಿದ ವೈಯಕ್ತೀ

ಜಾಮೀನುದಾರರು ದಯವಿಟ್ಟು ಶೀ ಹರ್ಷ್ ಮಜಿಯಾ +91–7506107562 ಇರವರನ್ನು ಸಂಪರ್ಕಿಸಿ, ಅಥವಾ harsh magia@phoenixarc.co.in ಗೆ ಇ–ಮೇಲ

ಹಾರ್ಮನಿರವರಿಯ ದಿಯವಿಷ್ಟು ತ್ರೀ ಹರ್ಷಿ ಮಜಯಾ 491–1506107562 ಇರಡಿದ್ದು ಸರಿಪರ್ಕಿಸ, ಅಥವಾ harstiniagalgyinethikatc.co.in ಗೆ ಇ–ಮೇಲ್ ಮಾಡಿ. 4. ಬಿಡ್ದಾರಕರು ಹರಾಜಿಗಾಗಿ,ಬಿಡ್ ಘಾರ್ಮ್ ಪಡೆಯಲು ಇರಿಸಲಾಗಿರುವ ಸುರಕ್ಷಿತ ಆಸ್ತಿಯ ವಿವರಗಳನ್ನು ಪರಿಶೀಲಿಸಲು "ಡೇಟಾ ರೂಮ್" ಲಿಂಕ್ ಮೂಲಕ ಹೋಗಬಹುದು. 5. ಇ–ಹರಾಜನ್ನು ಈ ಮೇಲೆ ತಿಳಿಸದ ದಿನಾಂಕ ಮತ್ತು ಸಮಯದಂದು ನಡೆಸಲಾಗುತ್ತದೆ, ಮೇಲೆ ತಿಳಿಸಲಾದ ಸುರಕ್ಷಿತ ಸ್ವತನ್ನು ಆನ್ ಲೈನ್ ಇ– ಹರಾಜಿನ ಮೂಲಕ "ಎಲ್ಲಿ ಹೇಗಿದೆಯೋ ಹಾಗೆ" ಆಧಾರದ ಮೇಲೆ ಮತ್ತು "ಎಲ್ಲಿ ಏನಿದೆಯೋ ಹಾಗೆ" ಮತ್ತು "ಯಾವುದೇ ಆಧಾರವಿಲ್ಲದೆ" ಷರತ್ನಿನ ಮೂಲಕ ಮಾರಾಟ ಮಾಡಲಾಗುತ್ತದೆ. 6. ಎಲ್ಲಾ ಉದ್ದೇಶಿತ ಖರೀದಿದಾರರು/ಬಿಡ್ದಾರರು ತಮ್ಮ ಹೆಸರನ್ನು ಬಿಡ್ಡಾರರಾಗಿ ಮೇಲೆ ತಿಳಿಸಲಾದ ಫೋರ್ಟಲ್ ನಲ್ಲಿ ನಿನ್ನಾರದಾಯಿಸಿಕೊಳ್ಳಬೇಕು ಮತ್ತು ಮೇಲೆ ತಿಳಿಸಿದ ದಿನಾಂಕ ಮತ್ತು ಸಮಯದಂದು ಜಂಟೆ ಇ–ಹರಾಜಿನಲ್ಲಿ ಭಾಗವಹಿಸಲು ಬಳಕೆದಾರರ ಐಡಿ ಮತ್ತು ಸಾಸ್ತರ್ಪಕ್ಷ ಅನ್ನು ಉಚೀತನಾಗಿ ಪಡೆಯಬೇಕು 1 ಜಂಟಿ ಇ–ಹರಾಜಿನಲ್ಲಿ ಭಾಗವಹಿಸಲು ಬಳಕೆದಾರರ ಐಡಿ ಮತ್ತು ಸಾಸ್ತರ್ಪಕ್ಷ ಅನ್ನು ಉಂಡೆಸಿತ್ತ ಸಿರೀದಿದ್ದಾರರು ಬಿಡ್ಡಾರಾರು ಸಂದಕ್ಷ ಸತ್ತಿನ ದಿನಾಕ್

ನೋರದಬಹುಗೊಳ್ಳಬೇಕು ಮತ್ತು ತುರ್ಲಿತ ತಳಗಿದ ದನಿರಲಿಕ ಮತ್ತು ಸಮಯದಲ್ಲದು ಪರಣ ಇದರಿಂಜನಲ್ಲ ಭಾಗವಹಿಸಲು ಬಳಕುವಿರಲಿ ಬಿಡ ಮತ್ತು ಪಾಸ್ ವರ್ಡ್ ಅನ್ನು ಉಚಿತವಾಗಿ ಪಡೆಯಬೇಕು. 7. ಜಂಟಿ ಇ—ಹರಾಜಿನಲ್ಲಿ ಭಾಗವಹಿಸಲು, ಉದ್ದೇಶಿತ ವಿರೀದಿದಾರರು,ಬಿಡ್ದಾರರು ಸುರಕ್ಷಿತ ಸ್ವತಿನ ರಿಸರ್ವ್ ಬೆಲೆಯ 10% ನಷ್ಟು ಮರುಪಾವತಿಸಬಹುದಾದ ಮುಂಗಡ ಠೇವಣಿ ಮೊತ್ತ ಪಾವತಿಯ ವಿವರಗಳನ್ನು ಮತ್ತು ಪ್ರಾನ್ಕಾರ್ಡ್, ಆಧಾರ್ ಕಾರ್ಡ್, ಬೋರ್ಡ್, ಪ್ರತಿಗಳನ್ನು ಸಲ್ಲಿಸಬೇಕಾಗುತ್ತದೆ. ಟೆಂಡರ್ ಡಾಕ್ಕುಮೆಂಟ್ ಗಳಲ್ಲಿ ವಿವರಸಲಾದ ನಿಯಮಗಳ ಪ್ರಕಾರ ಕಂಪನಿ ಮತ್ತು ವಿಳಾಸ ಪುರಾವೆಯ ಸಂದರ್ಭದಲ್ಲಿ ನಿರ್ಣಯಗಳು, ಮೇಲಿನ ಟೇಬಲ್ ನಲ್ಲಿ ತಿಳಿಸುವಂತೆ ಕೊನೆಯ ದಿನಾಂಕದಂದು ಅಥವಾ ಮೊದಲು. 8. ನಿರೀಕ್ಷಿತ್ರ/ಉದ್ದೇಶಿ ಬಡ್ಡಾರನು ದಿವಾಳಿತನ ಮತ್ತು ದಿವಾಳಿತನ ಸಂಹಿತ, 2016 ರ ಸೆ.29 (ಎ) ರ ನಿಬಂಧನೆಗಳ ಪ್ರಕಾರ ಅವನು/ಅವಳು ಅನರ್ಹವಾಗಿಲ್ಲ ಎಂಬ ಛರವಸೆಯನ್ನು ಒದಗಿಸಬೇಕು ಮತ್ತು ಕೆಮೈಸ

ದಾಖಲೆಗಳೊಂದಿಗೆ ಒದಗಿಸಲು ವಿಫಲರಾದರೆ ಸ್ವಯಂಚಾಲಿತವಾಗಿ ಅನರ್ಹಗೊಳಿಸಲಾಗುತ್ತದೆ ಮತ್ತು ಸಲ್ಲಿಸಿದ ಬಿಡ್ ಅನ್ನು ತಿರಸ್ಕರಿಸಲಾಗುತ್ತದೆ. 9. ಭದ್ರತಃ ಆಸಕ್ತಿ (ಜಾರಿ) ನಿಯಮಗಳು, 2002 ರ ಪ್ರಕಾರ, ಯಶಸ್ವಿ ಖರೀದಿದಾರರು/ಬಿಡ್ಡಾರರು ಬಿಡ್ನಲ್ಲಿ ನಮೂದಿಸಿರುವ ಖಾತೆಗೆ ಆರ್'ಟಿಜಿಎಸ್/ಎನ್ಇಎಫ್ಓ ಮೂಲಕ ಅವರ/ಅದರ ಕೊಡುಗೆಯ 25% (ಇಎಮ್ಡ್ ಸೇರಿದಂತೆ) ಅನ್ನು ಜಮಾ ಮಾಡಬೇಕು. ಮೇಲೆ ತಿಳಿಸಲಾದ ಹರಾಜಿನ ದಿನಾಂಕದಂದು ಬ್ಯಾಂಕಿಂಗ

ಸಮಯ ಮುಗಿಯುವ ಮೊದಲು ಅಥವಾ ಮುಂದಿನ ಕೆಲಸದ ದಿನಕ್ಕಿಂತ ನಂತರದ ದಾಖಲೆ, ಯಾವ ಠೇವಣಿಯನ್ನು ಲಿಕ್ಷಿಡೇಟರ್/ಅಧಿಕೃತ ಅಧಿಕಾರಿ ದೃಢೀಕರಿಸಬೇಕು, ವಿಫಲವಾದರೆ ಮಾರಾಟವು ವಿಫಲವಾಗಿದೆ ಎಂದು ಪರಿಗಣಿಸಲಾಗುತ್ತದೆ ಮತ್ತು ಹೇಳಿದ ಯಶಸ್ವಿ ಖರೀದಿದಾರರ/ಬಿಡ್ದಾರರ ಇಎಮ್ಡ್ಯಯನ್ನು

ಸಮಯ ಮುಗಿಯುವ ಮೊದಲು ಅಥವಾ ಮುಂದಿನ ಕೆಲಸದ ದಿನಕ್ಕಿಂತ ನಂತರದ ದಾಖಲೆ. ಯಾವ ಠೇವಣಿಯನ್ನು ಲಿಕ್ಷಿಡೇಟರ್/ಅಧಿಕೃತ ಅಧಿಕಾರಿ ದೃಡೀಕರಿಸಬೇಕು, ವಿಫಲವಾದರೆ ಮಾರಾಟವು ವಿಫಲವಾಗಿದೆ ಎಂದು ಪರಿಗಣಿಸಲಾಗುತ್ತದೆ ಮತ್ತು ಹೇಳಿದ ಯಶಸ್ವಿ ಖರೀದಿದಾರರ/ಬಿಡ್ಡಾರರ ಇಎಮ್ಡಡಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. 10. ಇ–ಹರಾಜಿನಲ್ಲಿ ಯಶಸ್ವಿಯಾಗದ ಎಲ್ಡಾ ಇತರ ಬಿಡ್ಡರ್ಗಳ ಇಎಮ್ಡಡಿಯನ್ನು ಜಂಟಿ ಇ–ಹರಾಜು ಮುಕ್ತಾಯದ 30 ಕೆಲಸದ ದಿನಗಳಲ್ಲಿ ಮರುಪಾವತಿಸಲಾಗುತ್ತದೆ. ವಿಫಲ ಬಿಡ್ಡಾರರಿಂದ ಠೇವಣಿ ಮಾಡಿದ ಇಎಂಡಿ ಯಾವುದೇ ಬಡ್ಡಿಯನ್ನು ಹೊಂದಿರುವುದಿಲ್ಲ. 11. ಇ–ಹರಾಜಿನ ದಿನದಿಂದ ಮಾಡುತ್ತನೇ (30ನೇ) ದಿನದಂದು ಅಥವಾ ಅದಕ್ಕಿಂತ ಮೊದಲು ಯಶಸ್ವಿ ಖರೀದಿದಾರಬಿಡ್ಡಾರರಿಂದ ಖರೀದಿ ಪರಗಣನೆಯ ಬಾಕಿ ಮೊತ್ತನನ್ನು ಪಾವತಿಸಬೇಕು. ಹೇಳಿದ ಸುರಕ್ಷಿತ ಆಸ್ತಿ ಅಥವಾ ಲಿಖಿತವಾಗಿ ಒಪ್ಪಿಕೊಳ್ಳಬಹುದಾದ ವಿಸ್ತತ ಅವಧಿ. ವಿಭಾರಂದಲ್ಲಿ ಅಲ್ಲಿಯವರೆಗೆ ಠೇವಣಿ ಮಾಡಿದ ಎಲ್ಲಾ ಮೊತ್ತನನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. 12. ಬಿಡ್ ಅನ್ನು ಸ್ವೀಕರಿಸಿದ ನಂತರ ಯಾವುದೇ ಸೇರ್ಪಡೆಗಳು / ಅಳಿಸುವಿಕೆಗಳು / ಬಿಡ್ಡಾರರ ಹೆಸರುಗಳ ತಿದ್ದುಪಡಿಯನ್ನು ಅನುಮತಿಸಲಾಗುವುದಿಲ್ಲ. ನೋಂದಣಿ ಸಮಯದಲ್ಲಿ ಸಲ್ಲಿಸಿದ ಬಿಡ್ಡಾರರ (ರು) ಹೆಸರನ್ನು ಈ ಉದ್ದೇಶಕ್ಕಾಗಿ ಮಾತ್ರ ಪರಿಗಣಿಸಲಾಗುತ್ತದೆ. 13. ಜಂಟೆ ಇ–ಹರಾಜಿನ ಯಾವುದೇ ಹಂತದಲ್ಲಿ. ಲಿಕ್ಷಿಡೇಟರ್ / ಅಧಿಕೃತ ಅಧಿಕಾರಿ ಸ್ವೀಕರಿಸಬಹುದು/ ಬಿಡ್ಡ್/ಆಫರ್ ಅನ್ನು ತಿರಸ್ಕರಿಸಿ/ಮಾರ್ಪಡಿಸಿ/ರದ್ದು ಮಾಡಿ ಅಥವಾ ಯಾವುದೇ ಕಾರಣವನ್ನು ನೀಡದೆ ಮತ್ತು ಅಸ್ಥಿಡೇಟರ್ ಸಲ್ಲಕ್ಕಿತ ಅಧಿಕಾರಿ ಸ್ವೀಕರಿಸಬಹುದು/ ಬಿಡ್ಡ್/ಆಫರ್ ಅನ್ನು ತಿರಸ್ಕರಿಸಿ/ಮಾರ್ಪಡಿಸಿ/ರದ್ದು ಮಾಡಿ ಅಥವಾ ಯಾವುದೇ ಕಾರಣವನ್ನು ನೀಡದೆ ಮತ್ತು ಅಸ್ಥಿಡೇಟರ್ ಸಲ್ಲಕ್ಕಿತ ಅಧಿಕಾರಿ ಸ್ವೀಕರಿಸಿದ ಎಲ್ಲಾ ಶಾಸನಬದ್ದ ಹಾಕಿಗಳು, ತೆರಗಿಗಳು, ಪಾರತಿಗಳು, ಪ್ರಾಥಿಯಾಗಿದೆ. 16. ಮಾತ್ರಿ ಬಿಡ್ಡಾರರು ಯಾವುದೇ ಶಾಸನಬದ್ದ ಪಾಕಿಗಳು, ತೆರಗಿಗಳು, ಪಾರತಿಗಳು, ಪಾರತಿಗಳು, ಪರ್ವಗಳು ಪಾರತಿಯನ್ನು ನೀಡದಿದಾರ ತಿರ್ಲಕ್ಕಿನ ಅಭಿಕಾರಿಸಲಾರರು/ಬಿಡ್ಡಾರರು ಯಾವುದೇ ಶಾಸನಬದ್ದ ಪಾಕಿಗಳು, ತೆರಗೆಗಳು, ದರಗಳು, ಮಾರುಕು ಪೂರತಿ ಅಸ್ತಿಕು ಮಾರುಕು ಪಾರತಿ ಮತ್ತು ಬಿಡ್ಡಾರನ ಸಂಪರ್ಣದಾರು/ಬಿಡ್ಡಾರರು ಯಾವುದೇ ಖರ್ಪಿನಿ ಪಿಡ್ಡಾರಗು ಮರಸ್ಗೆ ಸುರುವಿಗಳಿದ್ದ ಎಲ್ಲಾ ಶಾಸನಬದ್ದ/ಕಾನೂನುಬದ್ದಪ್ಪದ ಬಾಕಿಗಳು, ಪರ್ವಗಿ ಪಾರತಿ ಮತ್ತಿ ಮೆಡ್ಗಾರನ ಸಂಪರ್ಣ ಪಾರತಿಯನ್ನು ಹೆಡ್ಗುಗಳು ಸುರುವಿ ಸಿತ್ತಿತೆಯನ್ನು ಸಂಪರ್ಣ ಅಧಿಕಾರಿಗೆ ವಿನಂತಿ ಪತ್ರವನ್ನು ನೀಡುದೇಕು 17. ಶುಲ್ನ ಪಾವತಿ ಅರ್ಥಾರಿಸಲಿ ಅರ್ಥ ನಿಸಲಿಸಲಾ ಅಥವಾರ ಪರಸ್ತಗಳ ಸುರುವಿ ಅಧಿಕ್ರವ ಅಧಿಕಾರಿಗೆ ವಿನಂತ ಪತ್ರವನ್ನು ನೀಡುಕೇ ಬರ್ಗಿಸಿ ಸಿತ್ತಮವನ್ನು ನೀಡುದೇಕು 17. ಶುಲ್ನ ಪಾವತಿ ಅಧಿಕಾರಿಗಳು ಪರವಾ ಅನುಕೆ ಸಂಬದಕಿ ಅಧಿಕ್ರ ಅಧಿಕಾರಿಗಳು ಪರವಾ ಅಸ್ತಕರ ಸುರುತಿ ಅಧಿಕಾರಗಳು ಸೇರಿಸುರತ್ತ ಮಾರುವಿ ದಿನ್ಗಳು ಸುರುವಿ ಮತ್ತ ಪರವಾಗಿ ಸುರುವ

17. ರಕ್ತಸಂದರ್ ಜನಗಳಿಗೆ ಜಮಪ್ಪುರಂಗಿಗುವು ಸಂಗತಿರಂಭಿಸಲಾಯಾಗುವಂದ ಈ ಮಾರಂಜದ ಸೂಚುವಷ್ಟು ಭದ್ರಂತ ಸಂಸ್ಕ್ವೀ (ಬಂಬ) , ನಮಮಗಳು ದಿವಾಳಿತನ ಮತ್ತು ದಿವಾಳಿತನದ ನಿಯಮಗಳು 32 (ಎಫ್) ನಿಯಮ 8ನೇ ಷರತ್ತು (6)ರ ಅಡಿಯಲ್ಲಿ ನೋಟಿಸ್,ನಂತೆ ಪರಿಗಣಿಸಬೇಕು. ಬೋರ್ಡ್ಸ್ ಆಫ್ ಇಂಡಿಯಾ (ದಿವಾಳಿಕರಣ ಪ್ರಕ್ರಿಯೆ ನಿಯಮಗಳು), 2016 ರ ದಿವಾಳಿತನ ಮತ್ತು ದಿವಾಳಿತನದ ವಿಭಾಗ 35(ಎಫ್) ಅಡಿಯಲ್ಲಿ ದಿವಾಳಿ ಎಸ್ಟೇಟ್ನ ಭಾಗವಾಗಿದೆ

ಇಂಡಿಯಾ (ದಿವಾಳಕರಣ ಪ್ರಕ್ರಿಯೆ ನಿಯಮಗಳು), 2016 ರ ದಿವಾಳಿತನ ಮತ್ತು ದಿವಾಳಿತನದ ವಿಭಾಗ 35(ಎಫ್) ಅಡಿಯಲ್ಲಿ ದಿವಾಳಿ ಎಸ್ಟೇಟ್ನ ಭಾಗವಾಗಿದೆ, 2016 ("ಐಬಿಸಿ") 33 ಮತ್ತು ದಿವಾಳತನ ಮತ್ತು ದಿವಾಳಿತನ ಮಂಡಳಿ ಆಫ್ ಇಂಡಿಯಾ (ಶಿಕ್ಷಿಡೇಶನ್) ನಿಯಮ 32 ರೊಂದಿಗೆ ಓದಲಾಗಿದೆ ಪ್ರಕ್ರಿಯ) ನಿಯಮಗಳು, 2016) ("ಲಿಕ್ಷಿಡೇಶನ್ ರೆಗ್ಯುಲೇಶನ್ಸ್") ಮೇಲೆ ತಿಳಿಸಿದ ಹರಾಜು ಮಾರಾಟವನ್ನು ಹಿಡಿದಿಟ್ಟುಕೊಳ್ಳುವ ಬಗ್ಗೆ ಐಬಿಸಿ ಅಡಿಯಲ್ಲಿ ಲಿಕ್ಷಿಡೇಟರ್ ರಚಿಸಿದ್ದಾರೆ. 20, ಅಧಿಕೃತ ಅಧಿಕಾರಿಯ ಅತ್ಯುತ್ತಮ ಜ್ಞಾನ ಮತ್ತು ಮಾಹಿತಿಗೆ, ಮೇಲಿನ ಟೀಬಲ್ನಲ್ಲಿ ಉದ್ದೇಶಿಸಲಾದ ಯಾವುದಾದರೂ ಇದ್ದರೆ ಹೂರತುಪಡಿಸಿ, ಸುರಕ್ಷಿತ ಸ್ವತ್ತಿನ ಮೇಲೆ ಯಾವುದೇ ಹೊರೆಗಳಲ್ಲ, ಉದ್ದೇಶಿಕ ಬಿಡ್ಗಾರರು ತಮ್ಮ ಬಿಡ್ ಸಲ್ಲಿಸುವ ಮೊದಲು ತಮ್ಮ ಸ್ವಂತ್ರ ವಿಚಾರಣೆಗಳನ್ನು ತಮ್ಮ ಬಿಡ್ಗಳನ್ನು ಸಲ್ಲಿಸುವ ಮೊದಲು, ಹರಾಜಿನಲ್ಲಿ ಇರಿಸಲಾದ ಸುಭದ್ರ ಆಸ್ಥಿಯ ಶೀರ್ಷಿಕ ಮತ್ತು ಕಾನೂನುಬದ್ಧ ಬಾಕಿಗಳು ಸೇರಿದಂತೆ ಸುರಕ್ಷಿಕ ಸ್ವತುಗಳ ಮೇಲೆ ಪರಿಣಾಮ ಜೀರುವ ಕೈ ಮಗಳು/ಹಕ್ಕುಗಳು/ಬಾಕಿಗಳ ಬಗ್ಗೆ ತಮ್ಮದೇ ಆದ ಸ್ವತಂತ್ರ ವಿಚಾರಣೆಗಳನ್ನು ಮಾಡುತ್ತಾರೆ. ಹರಾಜು ಪ್ರಕಟಣೆ ರೂಪಿಸುವುದಿಲ್ಲ ಮತ್ತು ರಕ್ಷಿಡೇಟರ್ /ಅಧಿಕೃತ ಅಧಿಕಾರಿಯು ಯಾವುದೇ ಅದ ಸ್ವತಂತ್ರ ವಿಚಾರಣೆಗಳನ್ನು ಮಾಡುತ್ತಾರೆ. ಹರಾಜು ಪ್ರಕಟಣೆ ರೂಪಿಸುವುದಿಲ್ಲ ಮತ್ತು ರಕ್ಷಿಡೇಟರ್ ಸಲ್ಪಕ್ಷಿತ ಅಧಿಕಾರಿಯ ಯಾವುದೇ ರೀತಿಯಲ್ಲಿ ಜವಾಬ್ದಾರರಾಗಿರುವುದಿಲ್ಲ. ಮತಾರಾಟಕ್ಕೆ ಇಟ್ಟರುವ ಸುರಕ್ಷಿತ ಆಸ್ತಿರು ಮುತ್ತು ರಕ್ಷಿತೇಟರ್ ಸಲ್ಪಕ್ಷಿನ ಬೇತೆ ಸಲ್ಲಿಸಿದ ನಂತರ ಯಾವುದೇ ರೀತಿಯ ಹಕ್ಕುಗಳನ್ನು ಸ್ಥೀಕುಸಲಾಗುವುದಿಲ್ಲ. 21. ಪತ್ರಿಕೆಯಲ್ಲಿ ಪ್ರಕಟುವಾದ ಜಂಟೆ ಇ–ಹರಾಜು ಸೂಚನೆಯಲ್ಲಿ ನಿರ್ದಿಷ್ಟಪಡಿಸಿದ ವಿವರಗಳನ್ನು ಲಿಕ್ಷಿಡೇಟರ್ / ಅಧಿಕೃತ ಅಧಿಕಾರಿಯ ಅತ್ಯುತ್ತಮ ಮಾಹಿತಿಗೆ ಹೇಳಲಾಗಿದೆ; ಆದಾಗ್ಯೂ, ಯಾವುದೇ ದೋಷ, ತಪ್ಪು ಹೇಳಿಕೆ ಅಥಹಾ ಲೋಪಕ್ಕೆ ಲಿಕ್ಷಿಡೇಟರ್ / ಅಧಿಕೃತ ಅಧಿಕಾರಿಯ ಪರ್ವತ್ತಾತ ಆಸ್ತಿತ್ರು (ಜಾಲ) ನಿಯಮಗಳು ಮಾಡುದೆ ಸರ್ವದಿನಗಳ ಅಧಿಕುತ ಅಧಿಕಾರಿಯ ಪರ್ವತ್ತಾ ಅಸಕ್ತಿಯ (ಜಾಲ) ನಿಯಮಗಳು ನಿರಿತ ರಕ್ಷಿಡೇಟರ್ ಜಿರ್ನಾಡಿಕು ಅಧಿಕುರಿಯ ಪರ್ವತಾ ಆಸ್ತಿತ್ರು (ಜಾಲ) ನಿಯಮಗಳು ವಿರುದ ಜಂಟ ಇ–ಹರಾಜು ಯಾವುದೇ ಇತರ ವಿಧಾನಗಳ ಮೂಲಕ ಸುರಕ್ಷಿತ ಆಸ್ತಿಯನ್ನು ಮಾರಾಟ ಮಾಡುವ ಹಕ್ಷನ್ನು ಹೊಂದಿರುತ್ತಾರೆ,) ನಿಯಮಗಳು, 2006 ಮತ್ತು ಸರ್ವಾಸಿಸಿ ಕಾಯಿದು ನಿರುವ ನಿರುವ ನಿರುವ ಸರ್ವಿಕ್ಸಿಸಿ ಕಾಯಿದೆ, 2002. ಮತ್ರುಅಥಫಾದ ದಿವಾಳತನ ಮತ್ತು ದಿವಾಳಿತನ ಮಂಡಳಿಯ 32 ರ ನಿಯಮಗಳು ಮಾರಕ್ಷಿಕ್ಸ ಪಾರುತ್ತದಿಯಲ್ಲಿ ದಿವಾಳತನ ಮತ್ತು ಬಿಸಿಸಿ ನಿಯಾತ್ರಣ 33 ಮತ್ತ ಬರಸಿಸಿ 2016 ರ ಅಡಿಯಲಲ್ಲಿ ದಿವಾಳತನ ಮಂಡಳಿತ ಮತ್ತ ಬರಸಿಸಿ 2016 ರ ಅಡಿಯಲ್ಲಿ ದಿವಾಳತನ ಮಂಡಳಿತ ಮತ್ತ ಬರಸಿಸಿ 2016 ರ ಅಡಿಯಲ್ಲಿ ದಿವಾಳತನ ಮಂಡಳಿತ ಮತ್ತ

ಶೀ ಹರ್ಷ ಮಾಗಿಯಾ

ಬ್ಯಾಂಕ್ ಗಳ ಒಕ್ಕೂಟದ ಪ್ರಮುಖ ಪ್ರತಿನಿಧಿ

ಫೀನಿಕ್ಸ್ ಎಆರ್ಸಿ ಪ್ರೈವೇಟ್ ಲಿಮಿಟೆಡ್ನ ಅಧಿಕೃತ ಅಧಿಕಾರಿಳು ಫೀನಿಕ್ಸ್ ಟ್ರಸ್ಟ್ FY16-23 ರ ಟ್ರಸ್ಟಿಯಾಗಿ ಇದರ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ

ದಿವಾಳಿತನ ಮಂಡಳಿಯ 32 ರ ನಿಯಮಗಳು (ದಿವಾಳಿಕರಣ ಪ್ರಕ್ತಿಯೆ) ನಿಯಮಗಳು, 2016) ("ಲಿಕ್ವಿಡೇಶನ್ ನಿಯಮಗಳು").

ದೇಸ್ ಕಾರ್ಪೊರೇಷನ್ ಲಿಮಿಟೆಡ್ ಲಿಕ್ಷಿಡೇಟರ್ ವಿಷಯದಲ್ಲಿ

ನೋಂದಣಿ ಸಂಖ್ಯೆ. IBBI/IPA-002/IP-N00708/2018-2019/12200 ದಿನಾಂಕ: 14-10-2024 । ಸ್ಥಳ: ಬೆಂಗಳೂರು ಮತ್ತು ಸೋಲನ್

`ಮೊಲಕ ಮಾತ್ರ ಇರೆತ್ತದೆ. 2. ಹರಾಜನ್ನು ಬಿಡ್ ಡಾಕ್ಯಿಮೆಂಟ್ನ್ ನಿಯಮಗಳು ಮತ್ತು ಷರತ್ತುಗಳ ಪ್ರಕಾರ ಮತ್ತು ಅದರಲ್ಲಿ ಸೂಚಿಸಲಾದ

ನಿರೀಕ್ಷಿತ ಬಿಡ್ದಾರರಿಂದ ಅಗತ್ಯ ನಮೂನೆಗಳು, ಅಫಿಡವಿಟ್ಗಳು, ಘೋಷಣೆ ಇತ್ಯಾದಿಗಳ ಸಲ್ಲಿಕೆ

ಐಬಿಸಿ ಕೋಡ್ 2016 ರ ಅಡಿಯಲ್ಲಿ, ಮತ್ತು ಸರ್ಫೇಸಿ ಆಕ್ಟ್, 2002ರ ಅಡಿಯಲ್ಲಿ

357/190/140/2 ಇದು ಗ್ರಾಮ ಓಚ್ಘಾಟ್, ಸೋಲನ್ ಜಿಲ್ಲೆ, ಹಿಮಾಚಲ ಪ್ರದೇಶದಲ್ಲಿದೆ.

ಇ—ಹರಾಜಿನ ದಿನಾಂಕ ಮತ್ತು ಸಮಯ. ಜೊತೆಗೆ ಬಿಡ್ ಹೆಚ್ಚಳಕ್ಕಾಗಿ 5 ನಿಮಿಷಗಳ ಅನಿಯಮಿತ ವಿಸ್ತರಣೆಯೊಂದಿಗೆ.

ಇ-ಹರಾಜಿನಲ್ಲಿ ಮಾರಾಟಕ್ಕೆ ಲಭ್ಯವಿರುವ ಗುಂಪು/ಬಹಳಷ್ಟು ಸ್ವತ್ತುಗಳನ್ನು ಅನುಸರಿಸಿ

ಕಾರ್ಖಾನೆ ಭೂಮಿ ಮತ್ತು ಕಟ್ಟಡದ ಖಾಸ್ರಾ ಸಂಖ್ಯೆ. 357/192/140/2, 29.04 ಬಿಘಾಸ್ ಹೊಂದಿದೆ ಮತ್ತು

ಸಿಡಿಯಲ್ಲಿರುವ ಆಸ್ತಿಯು ವೈಯಕ್ತಿಕ ಜಾಮೀನುದಾರರು ಶ್ರೀ ರಾಕೇಶ್ ಶರ್ಮಾ ರವರ ಹೆಸರಿನಲ್ಲಿದೆ, ಭೂಮಿಯ ಫ್ಯಾಕ್ಟರಿ ಆವರಣ ಮತ್ತು ಪಕ್ಷದ ವಿಸ್ತೀರ್ಣ 85.06 ಬಿಘಾಸ್, ಖಾಸ್ರಾ ನಂ 357/190/140/5, 357/190/140/3, 357/190/140/1

ಅಡಿಯಲ್ಲಿ ಸ್ಥಿರಾಸ್ತಿಗಳ ಮಾರಾಟದೊಂದಿಗೆ ಅನುಬಂಧ IV-A ಮತ್ತು ನಿಯಮ 8(6) ರ ಭದ್ರತಾ ಆಸಕ್ತಿ (ಜಾರಿ) ನಿಯಮಗಳು, 2002 ("**ಸರ್ಫೇಸಿ ಆಕ್ಟ್ 2002**").

ಜೈಲಿನಿಂದಲೇ ಹತ್ತೆಗೆ ಸಂಚು

ಸಣ್ಣಪುಟ್ನ ಗುತ್ತಿಗೆ ಕೆಲಸ ಮಾಡಿಕೊಂಡಿದ್ದ ಆಡುಗೋಡಿ ಠಾಣೆ ರೌಡಿ ಪಟ್ರಿ ಯಲಿದ ಜೋಸಫ್ ಅಲಿಯಾಸ್ ಬಬಿ ಎಂಬಾತನನ್ನು 2021ರಲಿ ಬ್ಯಾಂಕ್ ನೊಳಗೆ ಕೊಲೆ ಮಾಡಲಾಗಿತ್ತು. ರೌಡಿ ಶಿವು ಎಂಬಾತನ ಮೇಲೆ ಜೋಸೆಫ್ ಈ ಹಿಂದೆ ದಾಳಿ ಮಾಡಿದ್ದ. ಪ್ರಕರಣವೊಂದರಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದ ಶಿವು, ಬಬ್ಲಿ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ. ಜೈಲಿನಲ್ಲೇ ಸಂಚು ರೂಪಿಸಿ, ತನ್ನ ಸಹಚರರ ಮೂಲಕ ಹತ್ಯೆ ಮಾಡಿಸಿದ್ದಾನೆಂಬ ಸಂಗತಿ ತನಿಖೆಯಿಂದ ಗೊತ್ತಾಗಿತ್ತು.

ಎಲ್ಲರನ್ನೂ ಹೊಡೆದು ಹಾಕುತ್ತೇವೆ. ರೌಡಿ ಮಿಲಿಟರಿ ಸತೀಶನನ್ನು ಹೊಡೆದು ಹಾಕಿದ್ದೇವೆ. ಅದೇ ರೀತಿ ಜೈಲಿನಿಂದಲೇ ಹೊಡೆದು ಹಾಕುತ್ತೇವೆ. ಓಡಿಸುವ ನಿನ್ನನ್ನೂ ಮುಗಿಸುತ್ತೇವೆ ಎಂದು ನನಗೆ ಬೆದರಿಕೆ ವಿವರಿಸಿದ್ದಾರೆ.

'ನನ್ನ ಮೊಬೈಲ್ಗೆ ಬಂದ ಬೆದರಿಕೆ ಭಯಗೊಂಡು ಸಂದೇಶದಿಂದ ಮನೆಯಲ್ಲಿಯೇ ಆಟೊ ಓಡಿಸದೆ ಮೂರು ವರ್ಷಗಳ ಹಿಂದೆ ಕೋರಮಂಗಲದಲ್ಲಿ ಕೊಲೆಯಾದ ಪರಿಚಯ. ನನಗೆ ಸೋಮಶೇಖರ್ ಅಲಿಯಾಸ್ ಸೋಮ ಸಹಚರರು ಜೈಲಿನಿಂದಲೇ ರೂಪಿಸಿ ಮಿಲಿಟರಿ ಸತೀಶ್ ಎಂಬುವರನ್ನು ಕೊಲೆ ಮಾಡಿಸಿದ್ದರು.

15-10-2024 ರಿಂದ 29-10-2024

30-10-2024 ರಿಂದ 11-11-2024.

ದ್ರೀಸಲು ಬೆಲೆ (ರೂ.ಗಳಲ್ಲಿ

(ಕೋಟಿಯಲ್ಲಿ)

9.688

ಆದ್ದರಿಂದ ನನಗೆ ಜೀವ ಭಯ ಇದ್ದು ರಕ್ಷಣೆ ನೀಡಬೇಕು. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು' ಎಂದು ಮನವಿ ಮಾಡಿದ್ದಾರೆ.

ವಾಯ್ಸ್ ಸಂದೇಶವುಳ್ಳ ಪೆನ್ ಡ್ರೈವ್ ಅನ್ನು ದೂರಿನ ಜೊತೆ ಲಗತ್ನಿಸಿದ್ದಾರೆ. ನಟ ದರ್ಶನ್ ಮತ್ತು ರೌಡಿ ಶೀಟರ್

ವಿಲ್ಪನ್ ಗಾರ್ಡನ್ ನಾಗ ಹಾಗೂ ಸಹಚರರಿಗೆ ವಿಶೇಷ ಆತಿಥ್ಯ ನೀಡಿದ ಪ್ರಕರಣದಲ್ಲಿ ಜೈಲು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿತ್ತು. ಈ ಘಟನೆ ಬಳಿಕವೂ ಮೊಬೈಲ್ ಬಳಕೆ ಮುಂದುವರಿದಿರುವ ಅನುಮಾನ ಈ ಪ್ರಕರಣದಿಂದ

ಸೆ.15ರಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ, ಶೋಧ

ಮನೆ ಮುಂದೆ ನಿಲ್ಲಿಸಿದ್ದ ಬೈಕ್ಗಳ ಕಳವು

ಮನೆ ಮುಂದೆ ನಿಲುಗಡೆ ಮಾಡಿದ್ದ ಎರಡು ದ್ವಿಚಕ್ರ ವಾಹನಗಳನ್ನು ಅಪರಿಚಿತ ವ್ಯಕ್ತಿ ಕಳವು ಮಾಡಿರುವ ಘಟನೆ ಶಿವಾಜಿ ನಗರದಲ್ಲಿ ನಡೆದಿದೆ.

ಆರೋಪಿ ಬೈಕ್ ನ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹತ್ತು ನಿಮಿಷಗಳ ಅಂತರದಲಿ ಎರಡು ವಾಹನಗಳ ಕಳುವಾಗಿದೆ.

ಅ.10ರಂದು ನಡೆದ ಘಟನೆಯ ವಿಡಿಯೊವನ್ನು ವಾಹನದ ಮಾಲೀಕರು 'ಎಕ್ತ್' ನಲ್ಲಿ ಪೋಸ್ಟ್ ಮಾಡಿ ನಗರ ಪೊಲೀಸರ ಖಾತೆಗೆ ಟ್ಯಾಗ್ ಮಾಡಿದ್ದಾರೆ.

ಬಾಲಕಿ ಮೇಲೆ ನಾಯಿ ದಾಳಿ

ಜಾಲಹಳ್ಳಿಯ ವಾಯುಸೇನಾ ಕ್ಯಾಂಪಸ್ ನಲ್ಲಿ ಬಾಲಕಿ ಮೇಲೆ ನಾಯಿಗಳ ಹಿಂಡು ದಾಳಿ ಮಾಡಿ ಗಾಯಗೊಳಿಸಿವೆ.

ತನ್ನ ಸಹೋದರನ ಜೊತೆ ಬಾಲಕಿ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ 3-4 ನಾಯಿಗಳು ಏಕಾಏಕಿ ದಾಳಿ ನಡೆಸಿ, ಬಟ್ಟೆಯನ್ನು ಎಳೆದಾಡಿವೆ. ಭಯದಿಂದ ಬಾಲಕ ಓಡಿಹೋಗಿದ್ದಾನೆ. ಈಕೆ ತಪ್ಪಿಸಿ ಕೊಳ್ಳಲು ಆಗದೇ ರಕ್ಷಣೆಗೆ ಕೂಗಿಕೊಂಡಿದ್ದಾಳೆ. ಯುವಕನೊಬ್ಬ ಬಂದು ನಾಯಿಗಳತ್ತ ಕಲ್ಲು ಎಸೆದು ಓಡಿಸಿದ್ದಾನೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಜಾಲತಾಣದಲ್ಲಿ ಹರಿದಾಡುತ್ತಿದೆ. ಆಗಸ್ಟ್ ತಿಂಗಳಲ್ಲಿ ಇದೇ ಕ್ಯಾಂಪಸ್ ಆವರಣದಲ್ಲಿ ನಾಯಿಗಳು ವೃದ್ಧೆಯ ಮೇಲೆ ದಾಳಿ ಮಾಡಿ ಸಾಯಿಸಿದ್ದವು. ಬಳಿಕ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದ್ದರು. ಆದರೆ, ಆಗ ಅಲ್ಲಿ ಬೀದಿನಾಯಿ ಕಂಡುಬಂದಿರಲಿಲ್ಲ.

ನಡೆಸಿದ್ದಾಗ 26 ಮೊಬೈಲ್ ಫೋನ್'ಗಳು ಪತ್ತೆಯಾಗಿದ್ದವು. ಅದರ ಜಾಡು ಹಿಡಿದು ತನಿಖೆ ನಡೆಸಿದಾಗ ವಿಜಯ್ ಎಂಬ

ಕೈದಿ ಮೊಬೈಲ್ ಫೋನ್ ಪೂರೈಸುತ್ತಿದ್ದ ಎಂಬುದು ಗೊತ್ತಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿದ್ದವು.

ಎರಡನೇ ಸಾಮಾನ್ಯ ಕಾರಣ ಹಾಗೂ ಅಂಗವಿಕಲತೆಗೆ ಮೂರನೇ ಪ್ರಮುಖ ಕಾರಣವಾಗಿದೆ. ಈ ರೋಗದ ಬಗ್ಗೆ ಅರಿವಿನ ಕೊರತೆಯಿದೆ. ಆದ್ದರಿಂದ ಈ ಬಗ್ಗೆ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ರೋಗ ಲಕ್ಷಣಗಳನ್ನು ಗುರುತಿಸುವ ಜೊತೆಗೆ ಚಿಕಿತ್ರೆ ಒದಗಿಸಲು ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ಒದಗಿಸ

ಪಾರ್ಶ್ವವಾಯು ನಿರ್ವಹಣೆಗೆ ಅಭಿಯಾನ

ಬೆಂಗಳೂರು: ಪಾರ್ಶ್ವವಾಯು ತಡೆ ಗಟ್ಟುವಿಕೆ, ಚಿಕಿತ್ತೆಗೆ ಸಂಬಂಧಿಸಿದಂತೆ ಇಂಡಿಯನ್ ಸ್ಪ್ರೋಕ್ ಅಸೋಸಿ ಯೇಷನ್ ನಗರದಲ್ಲಿ 'ಮಿಷನ್ ಬ್ರೈನ್ ಅಟ್ಯಾಕ್' ಅಭಿಯಾನ ಪ್ರಾರಂಭಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಸಲಹೆಗಾರರೂ

ಆಗಿರುವ ನರವಿಜ್ಞಾನ ಮತ್ತು ಪಾರ್ಶ್ವ ವಾಯು ತಜ್ಞ ಡಾ. ಅಮಿತ್ ಕುಲಕರ್ಣಿ, 'ಪಾರ್ಶ್ವವಾಯು ಅಂಗವಿಕಲತೆ, ಅಕಾಲಿಕ ಮರಣಕ್ಕೆ ಕಾರಣವಾಗುತ್ತಿದೆ. ದೇಶದಲ್ಲಿ ವಾರ್ಷಿಕ ಸುಮಾರು 18 ಲಕ್ಷ ಜನರ ಮೇಲೆ ಇದು ಪರಿಣಾಮ ಬೀರುತ್ತದೆ. ಸಾವಿಗೆ

ಲಾಗುತ್ತದೆ' ಎಂದು ತಿಳಿಸಿದರು.

ಸತ್ವಜತ್ ರೇ ಫಿಲಂ & ಟೆಲೆವಿಷನ್ ಇನ್ ಸ್ಟಿಟ್ಯೂಟ್, ಕೋಲ್ಡತ

(ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿನ ಒಂದು ಶೈಕ್ಷಣಿಕ ಸಂಸ್ಥೆ)

ಉದ್ಯೋಗ ಪ್ರಕಟಣೆ

ಸತ್ಯಜಿತ್ ರೇ ಫಿಲಂ & ಟೆಲೆವಿಷನ್ ಇನ್ಸ್ಟಿಟ್ಯೂಟ್, ಕೋಲ್ಕತ ಇವರು ಕೆಳಗಿನ ಹುದ್ದೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ತೊಡಗಿಸಿಕೊಳ್ಳಲು ಭಾರತೀಯ ನಾಗರಿಕರಿಂದ ಅರ್ಜಿಗಳನ್ನು ಆಹ್ವಾನಿಸಿದ್ದಾರೆ:-

ಕ್ರ.ಸಂ.	ಹುದ್ದೆಯ ಹೆಸರು	ವೇತನ (ಮಾಸಿಕ ಕ್ರೋಢಿಕೃತ)
1)	ಕನ್ನಲ್ಪಂಟ್ (ಪ್ಲೇಸ್ಮೆಂಟ್)	ರೂ. 99,000/-
2)	ಕನ್ನಲ್ಪಂಟ್ (ಇಂಕುಬೇಶನ್ ಸೆಂಟರ್)	ರೂ. 99,000/-
3)	ಅಕಾಡೆಮಿಕ್ ಕನ್ಸಲ್ಪಂಟ್ (ಯುಜಿಸಿ)	ರೂ. 99,000/-
4)	ಅಡ್ಮಿನಿಸ್ಟ್ರೇಟಿವ್ ಕನ್ಸಲ್ಪಂಟ್ (ಯುಜಿಸಿ)	ರೂ. 99,000/-
5)	ಕನ್ನಲ್ಪಂಟ್ (ಅಡ್ಮಿನ್)	ರೂ. 50,000/-
6)	ಕನ್ನಲ್ಪಂಟ್–ಪಬ್ಲಿಕ್ ರಿಲೇಶನ್	ರೂ. 50,000/-
7)	ಔಟ್ರೀಚ್ ಆಫೀಸರ್	ರೂ. 50,000/-
8)	ಕನ್ನಲ್ಪಂಟ್ (ಆಫಿಷಿಯಲ್ ಲಾಂಗ್ವೇಜ್)	ರೂ. 50,000/-
9)	ಕನ್ನಲ್ಪಂಟ್ (ಫೈನಾನ್ಸ್ & ಆಡಿಟ್)	ರೂ. 50,000/-
10)	ಕನ್ನಲ್ಪಂಟ್ (ಸಿವಿಲ್)	ರೂ. 50,000/-
11)	ಕನ್ನಲ್ಪಂಟ್ (ಇಲೆಕ್ಟ್ರಿಕಲ್)	ರೂ. 50,000/-
12)	ಲೀಗಲ್ ಅಡ್ವೈಸರ್ (ಲಾಯರ್/ಲೀಗಲ್ ಫರ್ಮ್ ಎಂಪಾನೆಲ್ಮೆಂಟ್)	ಕೇಸ್ ಟು ಕೇಸ್ ಆಧಾರದಲ್ಲಿ ವೇತನವನ್ನು ನಿರ್ಧರಿಸಲಾಗುತ್ತದೆ
13)	ಅಕಾಡೆಮಿಕ್ ಕೊಆರ್ಡಿನೇಟರ್	ರೂ. 99,000/-

ವಿವರಗಳಿಗಾಗಿ ಲಾಗಾನ್ ಮಾಡಿ www.srfti.ac.in

cbc22107/12/0013/2425

ಮೆಕ್ಡೊವೆಲ್ ಹೋಲ್ಡಿಂಗ್ಸ್ ಲಿಮಿಟೆಡ್ (CIRP ನಲ್ಲಿ)

ನೋಂದಾಯಿತ ಕಚೇರಿ: 104, ಮೊದಲ ಮಹಡಿ, ರಹೇಜಾ ಚೇಂಬರ್ಸ್, 12 ಮ್ಯೂಸಿಯಂ ರಸ್ತೆ, ಬೆಂಗಳೂರು - 560001. ದೂರವಾಣಿ: +91 6361136783 , ವೆಬ್ಸ್ಟ್ರೆಟ್– www.mcdowellholdings.co.in ಕಾರ್ಮೊರೇಟ್ ಗುರುತಿನ ಸಂಖ್ಯೆ L05190KA2004PLCO33485

ಕಂಪನಿಯ 20ನೇ ವಾರ್ಷಿಕ ಸಾಮಾನ್ಯ ಸಭೆಯ ಸೂಚನೆ ಮತ್ತು ಇ-ವೋಟಿಂಗ್

ಕಂಪನಿಯ 20ನೇ ವಾರ್ಷಿಕ ಸಾಮಾನ್ಯ ಸಭೆ (AGM) ವೀಡಿಯೊ ಕಾನ್ಫರೆನ್ನಿಂಗ್ (°VC")/ಇತರ ಆಡಿಯೋ–ವಿಷುಯಲ್ ಮೀನ್ಸ್ (°OAVM") ಮೂಲಕ ಗುರುವಾರ, 7ನೇ ನವೆಂಬರ್, 2024 ರಂದು 11:30 AM IST ರಂದು ನಡೆಯಲಿದೆ ಎಂದು ಈ ಸೂಚನೆಯನ್ನು ನೀಡಲಾಗಿದೆ, ಕಂಪನಿಗಳ ಕಾಯಿದೆ, 2013ರ ಎಲ್ಲಾ ಅನ್ನಯವಾಗುವ ನಿಬಂಧನೆಗಳು ಮತ್ತು ಸೆಕ್ಕುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ ("SEBI") (ಲಿಸ್ಟಿಂಗ್ ಬಾಧ್ಯತೆಗಳು ಮತ್ತು ಬಹಿರಂಗಪಡಿಸುವಿಕೆಯ ಅಗತ್ಯತೆಗಳು) ನಿಯಮಗಳು, 2015, ('LODR') ಅಡಿಯಲ್ಲಿ ಮಾಡಲಾದ ನಿಯಮಗಳಿಗೆ ಅನುಸಾರವಾಗಿ 08ನೇ ಏಪ್ರಲ್, 2020 ರ ಸಾಮಾನ್ಯ ಸುತ್ತೋಲೆ ಸಂಖ್ಯೆ.14/2020 ರೊಂದಿಗೆ ಓದಿ ಸಾಮಾನ್ಯ ಸುತ್ತೋಲೆ ಸಂಖ್ಯೆ 17/2020 ದಿನಾಂಕ 13ನೇ ಏಪ್ರಿಲ್, 2020 ಮತ್ತು ಸಾಮಾನ್ಯ ಸುತ್ತೋಲೆ ನಂ. 20/2020 ದಿನಾಂಕ 05ನೇ ಮೇ, 2020 ಜನವರಿ 13, 2021ರ MCA ಸುತ್ತೋಲೆ ಸಂಖ್ಯೆ 02/2021ರ ನಂತರ, MCA ಸುತ್ತೋಲೆ ಸಂಖ್ಯೆ 02/2021 ದಿನಾಂಕ ಡಿಸೆಂಬರ್ 14, 2021, MCA ಸುತ್ತೋಲೆ ಸಂಖ್ಯೆ 02/2021 ದಿನಾಂಕ ಮೇ 05, 2022, ಜನವರಿ 05 2023 ಮತ್ತು SEBI ಸುತ್ತೋಲೆ ದಿನಾಂಕ 12ನೇ ಮೇ, 2020 ಮತ್ತು ಕಾರ್ಮೊರೇಟ್ ವ್ಯವಹಾರಗಳ ಸಚಿವಾಲಯ ("MCA") ಮತ್ತು SEBI ("ಸಂಬಂಧಿತ ಸುತ್ತೋಲೆಗಳು") ಹೊರಡಿಸಿದ ಇತರ ಅನ್ವಯವಾಗುವ ಸುತ್ತೋಲೆಗಳು ಸಾಮಾನ್ಯ ಸ್ಥಳದಲ್ಲಿ ಸದಸ್ಯರ ಭೌತಿಕ ಉಪಸ್ಥಿತಿಯಿಲ್ಲದೆಯೇ ಎಜಿಎಂ ಕರೆ ಮಾಡುವ ಸೂಚನೆಯಲ್ಲಿ ನಿಗದಿಪಡಿಸಿದೆ ವ್ಯವಹಾರವನ್ನು ವಹಿವಾಟು ಮಾಡಲು. ಸದಸ್ಯರು VC/OAVM ಮೂಲಕ AGMಗೆ ವಾಜರಾಗಲು ಸಾಧ್ಯವಾಗುತ್ತದೆ. VC/OAVM ಸೌಲಭ್ಯದ ಮೂಲಕ ಭಾಗವಹಿಸುವ ಸದಸ್ಯರನ್ನು ಕಂಪನಿಗಳ ಕಾಯಿದೆ, 2013ರ ಸೆಕ್ಷನ್ 103ರ ಅಡಿಯಲ್ಲಿ ಕೋರಂ ಉದ್ದೇಶಕ್ಕಾಗಿ ಪರಿಗಣಿಸಲಾಗುತ್ತದೆ.

ಸಂಬಂಧಿತ ಸುತ್ತೋಲೆಗಳಿಗೆ ಅನುಸಾರವಾಗಿ, 2023-24ರ ಹಣಕಾಸು ವರ್ಷದ ಎಜಿಎಂ ಮತ್ತು ಹಣಕಾಸು ಹೇಳಿಕೆಗಳ ಸೂಚನೆ, ಜೊತೆಗೆ ರೆಸಲ್ಯೂಶನ್ ವೃತ್ತಿಪರರ ವರದಿ, ಲೆಕ್ನಪರಿಶೋಧಕರ ವರದಿ ಮತ್ತು ಅದಕ್ಕೆ ಲಗತ್ತಿಸಬೇಕಾದ ಇತರ ದಾಖಲೆಗಳನ್ನು ಎಲ್ಲಾ ಸದಸ್ಯರಿಗೆ ಕಳುಹಿಸಲಾಗಿದೆ. ಕಂಪನಿ/ಠೇವಣಿ ಸಹಭಾಗಿ (ಗಳು) ನೊಂದಿಗೆ ಇಮೇಲ್ ವಿಳಾಸವನ್ನು ನೋಂದಾಯಿಸಿರುವ ಕಂಪನಿ ಮೇಲೆ ಹೇಳಿದ ದಾಖಲೆಗಳು ಕಂಪನಿಯ ವೆಬ್ಸ್ಕೈಟ್ನಲ್ಲಿ ಅಂದರೆ www.mcdowellholdings.co.in ಮತ್ತು ಸ್ಟಾಕ್ ಎಕ್ಸ್ ಚೇಂಜ್ ಗಳ ವೆಬ್ಸೈಟ್ನಲ್ಲಿ ಅಂದರೆ, ಕ್ರಮವಾಗಿ BSE ಮತ್ತು NSEನ www.bseindia.com & www.nseindia.com ನಲ್ಲಿ ಲಭ್ಯವಿದೆ.

ಕಂಪನಿಗಳ ಕಾಯಿದೆ 2013ರ ಸೆಕ್ಷನ್ 108ರ ನಿಬಂಧನೆಗಳಿಗೆ ಅನುಸಾರವಾಗಿ ಕಂಪನಿಗಳ ನಿರ್ವಹಣೆ ಮತ್ತು ಆಡಳಿತ ನಿಯಮಗಳು 2014ರ ಕೆಂಪನಿಗಳ ಕಾಯದ 2013ರ ಸಕ್ಷನ್ 1000 ನಟಲಭಾರಗಳು ಅನುಸಾಲಾಖಾಗಿ ತಂಪಾಗತ ಡಾವು ಸಾಮಾರ್ವಿ ಬಾಲು ಸಾಮಾರ್ಡಿಸುವಿಕೆಯ ಅವಶ್ಯಕತೆಗಳು) ನಿಯಮ 20 ರೊಂದಿಗೆ ಓದಲಾಗಿ ಮತ್ತು SEBI ಯ ನಿಯಮ 44 (ಪಟ್ಟಿ ಮಾಡುವ ಬಾಧ್ಯತೆ ಮತ್ತು ಬಹಿರಂಗಪಡಿಸುವಿಕೆಯ ಅವಶ್ಯಕತೆಗಳು) ನಿಯಮಗಳು 2015 ಮತ್ತು ಕಾರ್ಯದರ್ಶಿಯ ಮಾನದಂಡಗಳು (SS2) , ಕಂಪನಿಯು ತನ್ನ ಸದಸ್ಯರಿಗೆ ವಿದ್ಯುನ್ಮಾನ ಸೌಲಭ್ಯವನ್ನು (ರಿಮೋಟ್ ಇ–ವೋಟಿಂಗ್) ಒದಗಿಸುವ ಮೂಲಕ ನೋಟಿಸ್ನಲ್ಲಿ ಉಲ್ಲೇಖಿಸಲಾದ ಎಲ್ಲಾ ವ್ಯವಹಾರಗಳನ್ನು ಸೆಂಟ್ರಲ್ ಡಿಪಾಸಿಟರಿ ಸರ್ವಿಸಸ್ (ಇಂಡಿಯಾ) ಲಿಮಿಟೆಡ್ (ಸಿಡಿಎಸ್ಎಲ್) ಮೂಲಕ ವಹಿವಾಟು ಮಾಡಲು ಸಂತೋಷವಾಗಿದೆ. ಎಲ್ಲಾ ಸದಸ್ಯರಿಗೆ ತಿಳಿಸುವುದೇನೆಂದರೆ:-

(ಎ) ರಿಮೋಟ್ ಇ–ವೋಟಿಂಗ್ ಅಥವಾ ಎಜಿಎಂನಲ್ಲಿ ಮತ ಚಲಾಯಿಸುವ ಮೂಲಕ ಮತ ಚಲಾಯಿಸಲು ಸದಸ್ಯರ ಅರ್ಹತೆಯನ್ನು ನಿರ್ಧರಿಸಲು ಕಟ್ ಆಫ್ ದಿನಾಂಕವು 1ನೇ ನವೆಂಬರ್, 2024.

(ಬಿ) ರಿಮೋಟ್ ಇ–ವೋಟಿಂಗ್ 4ನೇ ನವೆಂಬರ್, 2024 ರಂದು 09:00 ISTಕ್ಕೆ ಪ್ರಾರಂಭವಾಗುತ್ತದೆ ಮತ್ತು 6ನೇ ನವೆಂಬರ್, 2024 ರಂದು ಸಂಜ IST 05:00ಕ್ಕೆ ಕೊನೆಗೊಳ್ಳುತ್ತದೆ. ಹೇಳಿದ ದಿನಾಂಕ ಮತ್ತು ಸಮಯವನ್ನು ಮೀರಿ ರಿಮೋಟ್ ಇ–ವೋಟಿಂಗ್ ಅನ್ನು ಅನುಮತಿಸಲಾಗುವುದಿಲ್ಲ.

(ಸಿ) ಇಮೇಲ್ ಕಳುಹಿಸುವ ದಿನಾಂಕದ ನಂತರ ಅಂದರೆ 15ನೇ ಅಕ್ಟೋಬರ್, 2024ರ ನಂತರ ಷೇರುಗಳನ್ನು ಸ್ವಾಧೀನಪಡಿಸಿಕೊಂಡಿರುವ ಮತ್ತು ಕಂಪನಿಯ ಸದಸ್ಯರಾಗಿರುವ ವ್ಯಕ್ತಿ ಮತ್ತು ಕಟ್ ಆಫ್ ದಿನಾಂಕದಂದು ಅಂದರೆ, 1ನೇ ನವೆಂಬರ್, 2024ರಂದು ಷೇರುಗಳನ್ನು ಹೊಂದಿರುವವರು evoting@cdsl.co.in ನಲ್ಲಿ ವಿನಂತಿಯನ್ನು ಕಳುಹಿಸುವ ಮೂಲಕ ಲಾಗಿನ್ ಮಾಡುವ ವಿಧಾನವನ್ನು ಪಡೆಯಬಹುದು. ಆದಾಗ್ಯೂ, ವ್ಯಕ್ತಿಯು ಈಗಾಗಲೇ ಇ–ವೋಟಿಂಗ್ಗಾಗಿ CDSL ನಲ್ಲಿ ನೋಂದಾಯಿಸಿದ್ದರೆ ಅವನು ತನ್ನ ಅಸ್ತಿತ್ವದಲ್ಲಿರುವ ಲಾಗಿನ್ ಐಡಿ/ಬಳಕೆದಾರ ID ಮತ್ತು ಸಾಹಕ್ಷಣೇ ಆತು ಬಳಕ್ಕೆ ಬಹುತ್ತಾರನ ನಂತುತ್ತ ಮತ್ತು ಸಂಪ್ರಕ್ಷಣಗಳು ಕುಡುತ್ತಿದ್ದಾರುವ ಅನ್ನು ಸಂಪ್ರಕ್ಷಣಗಳು ಸಂಪ್ರಕ್ಷಣಗಳು ಸಂಪ್ರಕ್ಷಣಗಳು ಕುಡುತ್ತಿದ್ದಾರುವ ಸಂಪ್ರಕ್ಷಣಗಳು ಸಂಪ್ರಕ್ಷಣಗಳ ಸಂಪ್ರಕ್ಷಣಗಳು ಸಂ ಪಾಸ್ವರ್ಡ್ ಅನ್ನು ಬಳಸಿ, ಇ ಮತದಾನದ ಮೂಲಕ ಮತ ಚಲಾಯಿಸುವುದು.

(ಡಿ) ಡಿಮೆಟಿರಿಯಲೈಸ್ಡ್ ಮೋಡ್ನಲ್ಲಿ ಷೇರುಗಳನ್ನು ಹೊಂದಿರುವ ಸದಸ್ಯರು, ತಮ್ಮ ಇಮೇಲ್ ವಿಳಾಸಗಳನ್ನು ನೋಂದಾಯಿಸದ / ನವೀಕರಿಸದ, ಅವರು ತಮ್ಮ ಡಿಮ್ಯಾಟ್ ಖಾತೆಗಳನ್ನು ನಿರ್ವಹಿಸುವ ಡಿಪಾಸಿಟರಿ ಭಾಗವಹಿಸುವವರೊಂದಿಗೆ ಅವರ ಇಮೇಲ್ ವಿಳಾಸಗಳನ್ನು ನೋಂದಾಯಿಸಿ, ಅಪ್ ಡೇಟ್ ಮಾಡಲು ವಿನಂತಿಸಲಾಗಿದೆ

ಇ) AGMನ ಸೂಚನೆಯು ಕಂಪನಿಯ ವೆಬ್ಸೈಟ್ www.mcdowellholdings.co.in ಮತ್ತು CDSL ವೆಬ್ಸೈಟ್ https://www.evotingindia.com ಲಭ್ಯವಿದೆ. (ಎಫ್) ವಿದ್ಯುನ್ಮಾನ ಮತದಾನದ ಕಾರ್ಯವಿಧಾನವು 20ನೇ ವಾರ್ಷಿಕ ಸಾಮಾನ್ಯ ಸಭೆಯ ಸೂಚನೆಯಲ್ಲಿ ಮತ್ತು ಕಳುಹಿಸಿದ ಇಮೇಲ್ನನಲ್ಲಿ ಲಭ್ಯವಿದೆ ಸದಸ್ಯರಿಗೆ ಮತ್ತು CDSL ವೆಜ್ ಸೈಟ್ https://www.evotingindia.com ನಲ್ಲಿ ಮತ ಹಾಕುವುದಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿದ್ದಲ್ಲಿ, ಸದಸ್ಯರು evoting@cdsl.co.in ಮತ್ತು/ಅಥವಾ bglsta@integratedindia.in ಗೆ ಇಮೇಲ್ ಮಾಡಬಹುದು.

(ಜಿ) ಎಜಿಎಂನ ಸೂಚನೆಯಲ್ಲಿ ಸೂಚಿಸಲಾದ ಎಲ್ಲಾ ಟಿಪ್ಪಣಿಗಳನ್ನು ಮತ್ತು ನಿರ್ದಿಷ್ಟವಾಗಿ, ಎಜಿಎಂಗೆ ಸೇರುವ ಸೂಚನೆ, ರಿಮೋಟ್ ಇ–ವೋಟಿಂಗ್ ಮೂಲಕ ಅಥವಾ ಎಜಿಎಂ ಸಮಯದಲ್ಲಿ ಇ–ವೋಟಿಂಗ್ ಮೂಲಕ ಮತ ಚಲಾಯಿಸುವ ವಿಧಾನಗಳನ್ನು ಎಚ್ಚರಿಕೆಯಿಂದ ಓದಲು ಸದಸ್ಯರನ್ನು ವಿನಂತಿಸಲಾಗಿದೆ. ಮ್ಯಾಕ್ಡೊವೆಲ್ ಹೋಲ್ಡಿಂಗ್ಸ್ ಲಿಮಿಟೆಡ್ಗಾಗಿ (CIRP ನಲ್ಲಿ)

ನಾಗಸಂದ್ರ–ಮಾದಾವರ ಮೆಟ್ರೊ ದಿನಾಂಕ ನಿಗದಿಗೆ ಕೋರಿಕೆ

ಬೆಂಗಳೂರು: 'ನಮ್ಮ ಮೆಟ್ರೊ' ಹಸಿರು ಮಾರ್ಗದಲ್ಲಿ ನಾಗಸಂದ್ರ–ಮಾದಾವರ ನಡುವೆ ಈ ತಿಂಗಳ ಕೊನೆಯೊಳಗೆ ಮೆಟ್ರೊ ರೈಲು ಸಂಚಾರ ಆರಂಭಿಸುವ ಬೆಂಗಳೂರಿಗೆ ಬರುವವರು ಕೂಡ ಗುರಿ ಇಟ್ಟುಕೊಂಡಿರುವ ಬಿಎಂಆರ್ಸಿಎಲ್, ದಿನಾಂಕ ನಿಗದಿಗಾಗಿ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದೆ.

ಕಾಮಗಾರಿಗಳು ಪೂರ್ಣಗೊಂಡು, ಎಲ್ಲ ಪರೀಕ್ಷೆಗಳು ಮುಕ್ಕಾಯಗೊಂಡಿವೆ. ರೈಲ್ವೆ ಸುರಕ್ಷತಾ ಆಯುಕ್ತರು ಕೂಡ ಅ.3ರಂದು ಪರಿಶೀಲನೆ ನಡೆಸಿ, ವಾಣಿಜ್ಯ ಸಂಚಾರಕ್ಕೆ ಅ.4ರಂದು ಒಪ್ಪಿಗೆ ನೀಡಿದ್ದಾರೆ. ಉದ್ಘಾಟನೆಗೆ ದಿನ ನಿಗದಿಗಾಗಿ ಬಿಎಂಆರ್ಸಿಎಲ್ ಕಾಯುತ್ತಿದೆ.

ಹಸಿರು ಮಾರ್ಗದ ವಿಸ್ತರಿತ ಪ್ರದೇಶದಲ್ಲಿ 3.7 ಕಿಲೋಮೀಟರ್ ಮಾರ್ಗ ನಿರ್ಮಾಣಗೊಂಡಿದ್ದು, ಮಂಜುನಾಥ ನಗರ, ಚಿಕ್ಕಬಿದರ ಕಲ್ಲು, ಮಾದಾವರ ನಿಲ್ದಾಣಗಳಿವೆ. ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದರ ಮೆಟ್ರೊ ಪ್ರಯಾಣಿಕರ ಸಂಖ್ಯೆ ದಿನಕ್ಕೆ

ಸುಮಾರು 2 ಲಕ್ಷ ಹೆಚ್ಚಾಗುವ ನಿರೀಕ್ಷೆ ಇದೆ. ಅಂಚೆಪಾಳ್ಯ, ಜಿಂದಾಲ್ ನಗರ ಸಹಿತ ಸುತ್ತಮುತ್ತಲಿನ ಜನರಲ್ಲದೇ, ನೆಲಮಂಗಲ ಕಡೆಯಿಂದ ಮಾದಾವರವರೆಗೆ ಬಸ್ ಅಥವಾ ಖಾಸಗಿ ವಾಹನಗಳಲಿ ಬಂದು, ಮಾದಾವರದಿಂದ ಮೆಟ್ರೊದಲ್ಲಿ ಸಂಚರಿಸುವ ಸಾಧ್ಯತೆ ಇದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಉದ್ಘಾಟನೆಗೆ ದಿನಾಂಕ ನಿಗದಿಗಾಗಿ ನಗರಾಭಿವೃದ್ಧಿ ಇಲಾಖೆಗೆ ಬಿಎಂಆರ್ಸಿಎಲ್ ಪತ್ರ ಬರೆದಿದೆ. ಕೇಂದ್ರ ಸರ್ಕಾರದೊಂದಿಗೆ ಚರ್ಚೆ ನಡೆಸಿ ದಿನಾಂಕ ನಿಗದಿಯಾಗಲಿದೆ. ಈಗಿರುವ ರೈಲುಗಳನ್ನೇ ವಿಸ್ತರಿತ ಮಾರ್ಗದಲ್ಲಿ ಓಡಿಸುವುದರಿಂದ ರೈಲಿಗಾಗಿ ಕಾಯಬೇಕಿಲ್ಲ. ರಾಜ್ಯ ಸರ್ಕಾರದ ಅನುಮತಿ ಸಿಕ್ಕಿದ ಕೂಡಲೇ ಸಂಚಾರ ಆರಂಭಗೊಳ್ಳಲಿದೆ. ಅಕ್ಟೋಬರ್ ಅಂತ್ಯದ ಒಳಗೆ ವಿಸ್ತರಿತ

ಮಾರ್ಗದಲ್ಲಿ ಮೆಟ್ರೊ ರೈಲು ಸಂಚರಿಸಲಿದೆ ಎಂದು ಅಧಿಕಾರಿಗಳು ್ರವಿಶ್ವಾಸ ವ್ಯಕ್ತ



ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿರುವ ದ ಇಂಡಿಯನ್ ಗ್ಯಾರೇಜ್ ಕಂಪನಿಯ ಮಳಿಗೆಯನ್ನು ಪ್ರಚಾರ ರಾಯಭಾರಿಯಾಗಿರುವ ಭಾರತ ಕ್ರಿಕೆಟ್ ತಂಡದ ಆಟಗಾರ ಸೂರ್ಯಕುಮಾರ್ ಯಾದವ್ ಭಾನುವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸೇರಿದ್ದ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು –ಪ್ರಜಾವಾಣಿ ಚಿತ್ರ/ ಕಿಶೋರ್ ಕುಮಾರ್ ಬೋಳಾರ್

ನಿಧನವಾರ್ತೆ

ಲೇಖಕ ಹಾಗೂ

ಗೊರೂರು

ರಾಮಸ್ತಾಮಿ

ಅಯ್ಯಂಗಾರ್

ಅವರ ಒಡನಾಡಿ

ನಿದನರಾಗಿದ್ದಾರೆ.

 T

ಸೋಮಶೇಖರ್

ಯಾಗಿದ್ದ ಗೊರೂರು ಸೋಮಶೇಖರ್

(90) ಅವರು ನಗರದಲ್ಲಿ ಶುಕ್ರವಾರ

ಮೃತರಿಗೆ ಪತ್ನಿ, ಇಬ್ಬರು ಪುತ್ರರು

ಹಾಗೂ ಪುತ್ರಿ ಇದ್ದಾರೆ. ಅವರು ಹಾಸನ

ಜಿಲ್ಲೆಯ ಆಲೂರು ಮತ್ತು ಗೊರೂರಿನಲ್ಲಿ

ಹಲವು ವರ್ಷಗಳು ಎಂಜಿನಿಯರ್ ಆಗಿ

ಕಾರ್ಯನಿರ್ವ ಹಿಸಿದ್ದರು. 'ಗೊರೂರು

ಕೃತಿಗಳು ಮತ್ತು ಮೂರು ನಾಟಕಗಳನ್ನು

ಗೊರೂರಿನ ಎಎನ್ವಿ ಪ್ರಥಮ ದರ್ಜೆ ಕಾಲೇಜು ಸ್ಥಾಪನೆಗೆ ಪ್ರಮುಖ ಕಾರಣ

ಜೊತೆಗೆ ಒಡನಾಟ ಹೊಂದಿದ್ದು, ಅವರ

ನೆನಪುಗಳು' ಸೇರಿದಂತೆ ಮೂರು

ರಚಿಸಿರುವ ಸೋಮಶೇಖರ್,

ಚನ್ನಪಟ್ಟಣ: ನಾನೇ ಅಭ್ಯರ್ಥಿ- ದಿಕೆಶಿ

ಪ್ರಜಾವಾಣಿ ವಾರ್ತೆ

ಮೈಸೂರು: 'ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ನಾನೇ ಅಭ್ಯರ್ಥಿ; ನನ್ನ ಹೆಸರಿನಲ್ಲೇ ಮತ ಕೇಳುತ್ತೇವೆ. ನಮ್ಮ ಕುಟುಂಬ ದವರ್ಕಾರೂ ಸ್ಪರ್ಧಿಸುವುದಿಲ್ಲ' ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಇಲಿ ಬಾನುವಾರ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, 'ಉಪ ಚುನಾವಣೆಗೆ ಚನ್ನಪಟ್ಟಣದಲ್ಲಿ ವೇದಿಕೆ ಸಿದ್ಧಮಾಡಿಕೊಳ್ಳುತ್ತಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ನಮಗೆ ಕಡಿಮೆ ಮತ ಬಂತು. ವಿಧಾನಸಭೆಯಲ್ಲಿ ಇನ್ನೂ ಕಡಿಮೆ ಮತಗಳು ಬಂದಿದ್ದವು. ನಮ್ಮ ಅಡಿಪಾಯ ಭದ್ರಗೊಳಿಸುತ್ತಿ ದ್ದೇವೆ. ಜನರು ನಮ್ಮ ಕೆಲಸ ನೋಡಿ ಕೈ ಹಿಡಿಯುವ ವಿಶ್ವಾಸವಿದೆ' ಎಂದರು.



ಪ್ರತಿಯೊಬ್ಬರಿಗೂ ಉಪಯುಕ್ತ

BUILDERS **ESSENTIAL**

Water Proofing

LEAKAGE...

LEAKAGE... Old/New Building, Sump, <u>Bathroom, Wallcrack,</u> Skylight, Terrace Waterproofing done by New Technology and Painting work. Call-9880916988

REAL ESTATE SELLING

Farm House/ Land/ Resorts

Multiple Locations

NANDI HILLS road 1/2 acre gated ekhata 15 furnished rooms 9.25Cr, 60x43 plot 50L Ph: 9677002197

the claims and representations made by advertisers. Advertisement Manage The Printers (Mysore) Pvt. Ltd

ಕರ್ತರಲ್ಲಿ ಒಬ್ಬರಾಗಿದ್ದರು. ಬಾಲ್ಯದಿಂದಲೂ ಅವರು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ

ಶಕುಂತಲಮ್ಮ

ಶಿಷ್ಯರಾಗಿದ್ದರು.

ದಾಬಸ್ ಪೇಟೆ: ನೆಲಮಂಗಲ ತಾಲ್ಲೂಕಿನ ನರಸೀಪುರದ ನಿವೃತ್ತ ಮುಖ್ಯಶಿಕ್ಷಕಿ ಎಚ್.ಎ.ಶಕುಂತಲಮ್ಮ (81) ಅವರು ವಯೋಸಹಜ



ಅನಾರೋಗ್ಯದಿಂದ ಶನಿವಾರ ರಾತ್ರಿ 10.55ಕ್ಕೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಸ್ವಗೃಹದಲ್ಲಿ

ಮೃತರಿಗೆ ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿ ಇದ್ದಾರೆ. ಭಾನುವಾರ ಅಂತ್ಯಕ್ರಿಯೆ ನಡೆಯಿತು.

ನೈಋತ್ಯ ರೈಲೈ ondad Spandy mater at, merch a But em बंगार क्राम्यक्रियं क्रामित क्रामित व-बंद्या A ಕೆಳ ಸಹಿದಾರರು, ಭಾರತದ ರಾಜ್ರವತಿಗಳ ಪರವಾ*!*

Active ಮಾಡುವ ದಿನಾಂಕಗಳಂದು ಇ-ಹರಾಜಿಗಾಗಿ ಂಡರಗಳನ್ನು ಅಹ್ಯಾಗಿಸಿದ್ದಾರೆ: ERRF#780: 24.10,2024 . ಪಾರ್ಕಿಂಗ್ ಹಿ ಪಾವಕಿ ಮತ್ತು ಬಳಕ: 15.10.2024

21.10.2024, 29.10.2024, 30.10.2024 . ಜಾಹೀರಾನ: 14.10.2024, 15.10.2024 29.10.2024, 30.10.2024 . aldao: 29.10.2024

. DDS: 14.10.2024, 15.10.2024, 28.10.2024 ಕೇಟರಿಂಗ್ ೩ ಎಂಪಿಎಸ್ ಸ್ಟಾರ್ಗಳು: 14.10.2024 15.10.2024, 16.10.2024, 17.10.2024 18.10.2024, 21.10.2024, 22.10.2024 23.10.2024, 24.10.2024, 25.10.2024

28.10.2024, 29.10.2024, 30.10.2024 ತ್ರನ ಮಾಹಿತಿಗಾಗಿ www.ireps.gov.in ಗೆ ಲಾಗ್ ಅನ್ ಆ/ ವರ್ಷ ದಾವವರು ಶಾಕ್ಷಣ ವರ್ಣಿ ಮಕ್ಕಳ ಕನ್ನ ನೋತ್ತಾರ್. ಪ

ವರಿಷ್ಠ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರ PUBM92/AAWO/PRB/SWR/2024-25 📳 South Missions Pailway - SWR 🖾 SWRRLY 🖸 SWRRLY

ಸ್ಥಳ : ಬೆಂಗಳೂರು . ನಾಂಕ : 14.10.2024

IBBI/IPA-002/IP-N00708/2018-19/12200

ಕೊಂಡೂರು ಪಶಾಂತ್ ರಾಜು ವೃತ್ತಿಪರ ನಿರ್ಣಯಾತ್ಮಕರು **CAUTION NOTICE** Readers are advised to make appropriate thorough enquiries before acting upon any advertisement. This newspape